

## ಜ್ಯೋತಿಷನರ ಭೇಟಿ

(2:1-12)

ಮತ್ತಾಯ 2ನೇ ಅಧ್ಯಾತ್ಮವು ಓದುಗಲಿಗೆ ಯೀಂನುಬಿನ ಮೊದಲನ ಪಣಗಳ ಕುಲಕು ವಿನ್ಯಾಸರವಾದ ವಿವರಣೆ ನೀಡುತ್ತದೆ. ಹೇಗಾದರೂ, ಲಾಕ ಸುವಾರ್ತೆಯಂತಲ್ಲದೆ (ಲಾಕ 2:1-38), ಯೋಣೇಫ ಮತ್ತು ಮಲಯಿಳ ನಜರೇತಿನಲ್ಲಿ ಜೀವಿಸುತ್ತಿದ್ದರ ಬಗ್ಗೆ, ಯೀಂನು ಬೇಡ್‌ಹೆಲ್ಬಿನಲ್ಲಿ ಹುಟ್ಟಿದ ಸ್ಥಿರೆಶ, ಕುರುಬರ ಭೇಟಿ ಯೀಂನುಬಿನ ಸುಸ್ತಿ, ಅಥವಾ ಯೀರಾನಲೆಬಿನ ದೇವಾಲಯಕ್ಕೆ ಕುಟುಂಬದ ಶ್ರಯಾಣದ ಕುಲಕು ಮತ್ತಾಯನು ವಿನಸ್ತು ಹೇಳಿರುವುದಿಲ್ಲ. ಈ ಘಟನೆಗಳೆಲ್ಲಾ ನಡೆದ ನಂತರ ಮತ್ತಾಯ 2ರಲ್ಲಿ ದಾಖಲಾಗಿರುವ ಜ್ಯೋತಿಷನರ ಭೇಟಿಯು ಸಂಭಬಿಸಿರಬಹುದು.

ಅನೇಕ ಮುಖ್ಯ ನಂಗತಿಗಳು ಈ ಅಧ್ಯಾತ್ಮದಲ್ಲಿ ಕಂಡುಕೊಳ್ಳಬಹುದು. ಬಾಲಕನಾದ ಯೀಂನು ನಿಜವಾದ ಯೆಹೂದ್ಯ ಅರಸನು, ಆರಾಧನೆಗೆ ಯೋಣ್ಯನು ಎಂದು ಪರೀಕ್ಷಣಲಾಗಿದೆ. ಅತನು ಕ್ರಾಸ್ತ ರಾಜನಾದ ಹೇರೇಳದನ ವಿರೇಳಿವಾಗಿ ಸಿದ್ಧಾದನು, ಮೆಸ್ಸಿಂಯಿನಸ್ತು ನಾಶಮಾಡಲು ದುಷ್ಪಯೋಜನೆ ಇರುವಾಗ ದೈವಿಕ ಬಲದಿಂದ ಅದನ್ನು ಬಿಹಳಗೊಳಿಸಿದನು. ದೇವದೂತರ ಎಜ್ಜಿಲಿಕೆಯ ಮುಖಾಂತರ ದೇವರು ತನ್ನ ಮಗನ ರಕ್ಷಣೆಗೆ ಸುರಕ್ಷತೆ ಮಾಡಿದ್ದಾನೆ. ಯೀಂನುಬಿನ ಹುಟ್ಟಿರು ಬೇಡ್‌ಹೆಲ್ಬಿನಿಂದ ತನ್ನ ಸ್ವಂತ ಲಾರು ನಜರೇತಿಗೆ ಬಂದಿರುವದರ ಕುಲಕು ಬಹಳ ಮುಖ್ಯವಾದ ವಿವರಣೆ ಕೊಡಲಾಗಿದೆ. ಈ ಸ್ಥಿರೆಶ ಹೇನರಗಳು ಅಧ್ಯಾತ್ಮಕ್ಕೆ ಪ್ರಸ್ತುತದ ಮಗ್ನಲುತ್ತದೆಯಾಗಿ ಕೆಲನಮಾಡುತ್ತವೆ (1:1, 23). ಯೀಂನುಬಿನ ಜೀವನದ ಘಟನೆಗಳು ತ್ರಾದನೆಯ ನೆರವೆಲಕೆಯಾಗಿದೆಯು ಹಲಗಣಿಸಲಾಗಿದೆ.

### ಜ್ಯೋತಿಷನರ ಯೀರಾನಲೆಬಿಗೆ ಬಿಂದಷ್ಟು (2:1, 2)

‘ಅರನಾದ ಹೇರೇಳದನ ದಿನಗಳಲ್ಲ ಯುದಾಯ ಸೀಮೆಯ ಬೇಡ್‌ಹೆಲ್ಬ್‌ ಎಂಬ ಉರಳ್ಲ ಯೀಂನು ಹುಟ್ಟಿದಾಗ ಮೂಡಣದೆಲ್ಲದ ಜ್ಯೋತಿಷನರು ಯೀರಾನಲೆಬಿಗೆ ಬಂದು - ಯೆಹೂದ್ಯ ಅರನಾಗಿ ಹುಟ್ಟಿದವನು? ಎಲ್ಲಾದ್ದಾನೆ? ಅತನಸ್ತು ನೂಜಿಸುವ ನಕ್ಷತ್ರವನ್ನು ನಾವು ಮೂಡಣ ದೇಶದಲ್ಲ ಕಂಡು ಅತನಿಗೆ ಅಡ್ಡಜಳಪ್ರದಕ್ಕೆ ಬಂದೆವು ಅಂದರು.

ವಜನ್ 1. ಹಿಂದಿನ ಪಜನ್, ಮತ್ತಾಯ 1:25, ಮಲಯಿಳ “ಗಂಡುಮಗುಬಿಗೆ ಜನ್ಮ ನೀಡಿದಳು” ಎಂದು ನಂಜಿತ್ತಪಾಗಿ ಮತ್ತು ಸ್ವಷ್ಟಪಾಗಿ ಹೇಳತ್ತದೆ. 2ನೇ ಅಧ್ಯಾತ್ಮದ ಪ್ರಾರಂಭದಲ್ಲಿ, ಯುದಾಯ ಸೀಮೆಯ ಬೇಡ್‌ಹೆಲ್ಬ್ ಎಂಬ ಉರಳ್ಲ ಯೀಂನು ಹುಟ್ಟಿದನು ಎಂದು ಮತ್ತಾಯನು ಅದಕ್ಕೆ ನಂಬಂಧಿಸಿ ಹೇಳಿದನು. ಯೋಣೇಫ ಮತ್ತು ಮಲಯಿಳ ಯಾಕೆ ಅಲ್ಲಿದ್ದರು ಎಂಬುದನ್ನು ಲಾಕನು ವಿವರಿಸಿದ್ದಾನೆ. “ಕುರೇನ್ಯನು ಸುಲಿಯಕ್ಕೆ ಅಧಿಕತೆಯಾಗಿದ್ದಾಗ” ಇತ್ತರವಿಂದಯಾದ ಜೀಗನ್ತನು ಖಾನೇಷುಮಾಲಿ ಬರಸಿಕೊಳ್ಳಬೇಕೆಂಬ ಅಜ್ಞೆಯನ್ನು ಹೇರಣಿಸಿದನು. ಯೋಣೇಫನು ಬೇಡ್‌ಹೆಲ್ಬಿನವನಾಗಿದ್ದಿಲಂದ, ಖಾನೇಷು ಮಾಲಿ ಬರಸಿಕೊಳ್ಳಲು ಈ ಉಲಿಗೆ ಅತನು ಹಿಂತಿರುಗಬೇಕಾಗಿತ್ತು (ಲಾಕ 2:1-5). ಯೀರಾನಲೆಬಿಗೆ ಸುಮಾರು 6 ಮೇಲ ದೂರದಲ್ಲಿರುವ ಬೇಡ್‌ಹೆಲ್ಬ್ ಬಂದು ಜಿಕ್ಕು ಉರಾಗಿತ್ತು ಜೆಬಾಲಾನ ಹ್ಯಾಂತದಲ್ಲ (ಯೋಣೇಷು 19:15, 16) ನಹ ಬಂದು ಬೇಡ್‌ಹೆಲ್ಬ್

ఎంబ ఇన్నెవుందు ఉలిలత్తు అదక్కుగి ఇదన్ను “యూదాయద బేట్లేహేచో” ఎందు కరేయిత్తిద్దరు. బహుళశస్తుల విషయాలలో యూదాయద రాజుమనేసేవన్ను ఒక్క కేంచపదక్కుగి లుహయోగిసిరఖముదు (ఆదికాండ 49:10).

“బేట్లేహేచో” ఎందరే “యొణ్ణయ మనే” ఎందింద. ఆ భాగరణ్ణ మణ్ణ ఫలవత్తుగియవదిలంద ఈ కేనరు బందిరబముదు. క్రి.పూ. 1500రందు ఈ ఉరు పూర్వదిందలూ అమూల్యవాద హిత్రుజింత ఆస్తియన్న హేందిత్తు బేట్లేహేచో దాచిద అరసన ముణ్ణద స్థాం (1 నముపేల 17:12-15). రాకేలభు బేనాయిబినో ఎంబ జిక్క మగ ముణ్ణవాగ ఈ స్థాం త క్రీరచే ఆకే తేలకేండభు (ఆదికాండ 35:16-20; 48:7). బేట్లేహేచో భోలవజను చోవాబ్యాగిరువ రహతభన్న బేంట మాడి మత్తు మదుచే మాడికొండిరువ స్థాంవాగిదే (రాకేల 1:1, 22; 2:4; 4:13). సోలోచోఎనన మగనాద రేహబ్బామును బేట్లేహేచున్న తన్న ఆడఱావధియల్ల భప్రపడిసిదను (2 పూర్వకాలవ్యాతాండ 11:6). కెలవు యెహూద్యరు బాబేలనింద గడిహారాగి బేట్లేహేచోగి కింతిరుగిదరు (ఎజును 2:21; నెహబియ 7:26).

జక్కువర్తియాద కాన్సపంట్టేనో, 325రణ్ణ, తన్న తాయియాద రాణి కేలన గబియ మేలే ఒందు నభియన్న స్థాపిసిదను, అదు క్రీస్తును ముణ్ణద<sup>2</sup> స్థాంబేందు అయోజిసలాగిదే. (గిభింట పూర్వకాలదఱ్ల అశ్వాలీగిశగే లుహయోగిస్తిద్దరు.) ఈ సంప్రదాయిక్కే కిందిన కాలద మూలగిచే, అదు Justin Martyr కాలదష్టు (100నే శతమాన-165నే శతమానద)<sup>3</sup> ఘోజినవాగిదే. ఇదు కేవల సంప్రదాయివాగిత్తేందు అంగికరిసుత్తు, “ఆతను జిసిద పుణ్యశ్శైతంపు, అదు బహం నత్యవాగి అధిక్యతవాగిరువ జవిత స్థాంగిశల్ల ఇదు నక ఒందాగిదే”<sup>4</sup> ఎందు Jack P. Lewis రపరు ఈ గబియన్న కరేయుత్తారే.

మకూ కేరోలదన ఆడఱిత సమయదల్ల క్రీస్తున జననవాయితు. Julius Caesar రపలింద యూదాయద అధికపతియాగి నేఱినల్చుట్టు Antipater ఎంబ కేనరుళ్ళ Idumean మగనే కేరోలదను. ఈతన తాయ తుప్పియ, హాలేస్త్రీనాగి నేరుక్యదల్లురువ రాజ్యదింద బంద అరబ్బు నాబాతు వంశక్కేసేలదవశాగిద్దట. క్రి.పూ. 47రణ్ణ కేరోల దనన్న గాలాయద అధికపతియాగి నేఱినలు Antipater క్యునేరన మేలే ప్రభావ జిలదను. హాత్యేరు హాలేస్త్రీనపన్న యాచాగ ఆక్రుబిసిదరోణ ఆగ కేరోలదను బగుత్తుక్కే ఓడికోలదను. క్రి.పూ. 40రణ్ణ రోమగే కేరోలదను. Mark Antony రపర ప్రభావదింద అరసనాగి ఫోలణినల్చుట్టును. రోమగో నకారద నకాయదోందిగే హాలేస్త్రీనపన్న ఆక్రుబిసికోలదను. కెలవు వచ్చెనికి యుద్ధద నంతర, క్రి.పూ. 37రణ్ణ హాత్యేరన్న ఓడిసిదను, మత్తు తన్న నాముజ్యవన్న స్థాపిసిదను. అదే వచ్చెనికి, అగ్నాంసో సిలెరోను కేరోలదన నాముజ్యవన్న నంపుఽణం హాలేస్త్రీనపన్న సుతువలదు ఎల్లా కడె బిస్తులిసిదను.<sup>5</sup> ఆతన ఆడఱితపు క్రి.పూ. 37లింద నుమారు క్రి.పూ. 4క్కే అంత్యవాయితు. ఆతన ఆడఱితపు దోడ్డ దోడ్డ కట్టడగించు నిమాంచినువదిలింద, రాజకియ ఒళసంబు, రహన్యవాగి కేలల్లువదు మత్తు కురట్టదింద గురుతినలాయితు. అన్నాదియాద అరసను తన్న సింహాననక్కే నామధ్యవుళ్ళ ఎదురాజ ఇద్దునేంబుదక్కే యాకే కేదరుత్తిద్దను ఎంబుదన్న మత్తు యాకే అవసు ఎదురాజయన్న తప్పినలు కెలోలవాద నిణయగిశన్న యాకే తెగెదుకోండనేంబుదు అధిమాడికొళ్పుట్టు సులభ. జోయినర బరువిచేయింద అరసనాద కేరోలదనల్ల అంటాద ప్రతిత్తియే బగ్గె R. V. G. Tasker కింగ్

బరేదిద్వారే, “జోయిన్‌ర బరుచికియ కాయుషఫలతచాగి అరసనూడ హేండను బకళచాగి గఱులొండను, యాకేందరే దుష్ట స్పృధావచ్చుళై ఆ నియంతను యీహాదిగళ మధ్యే తోణిగే సింతిరువ ఒబ్బ అరసనిద్వానెంబ విషయద కులతు అవను తెఱుతేయింద తన్న మనస్సినిల్ల శాంతతేయింద అవలోకిన బసుదాద త్రపంజదలై అంతిమవాద అంతచాగుత్తదే.”<sup>6</sup>

బాల యీఎనువన్ను ఆరాధిసలు మాడణ దేశదింద బందియవ జోయిన్‌ర నుత్రముత్రు అనేఁక హత్యగజి. అవరు “జ్ఞానిగళోఁ,” “జోయిన్‌రోఁ,” “మంత్రచాదిగళోఁ,” అథవా “రాజురుగళోఁ?” అవరు యీహాద్వరోఁ అథవా అన్యహోఁ? ఎష్టు జనలద్దరు? బిశేషచాగి, అవరు ఎల్లంద బందిద్దరు? క్రిస్తన్ను కుడుకలు అవరు యీరానలేఖిగే యావాగ బందయ?

అవర గురుతు. “Magi” ఎంబుదు గ్రీకో శబ్దద అపియాంతరవాగిదే. అదు బేరే బేరే లాభియల్ల అనుచాదిసిదే. అదన్ను “Magi” “బుద్ధిచంతరు” (KJV), “జ్యోతిష్యర్య” (NEB), మత్తు “నక్షత్రగళ కులతు అధ్యాయ మాడిదచరు” (TEV). గ్రీకో శబ్దక్కు సంబధిసిదంతే Leon Morris కింగ్ బరేదిద్వారే,

[Magos] అవరు మాగోసి ఎన్నువ గోత్రకై నేలద నదన్యరాగిద్వారే ఎంబ మూల అభివిదే; నంతర ఇవరు మాగినో అభ్యాసచన్ను మాడుత్తిరువ దేవాహిత కులద నదన్యరేందు లాపయోగినసలాగిదే, మత్తు నంతర నామాన్యచాగి మంత్రచాదిగళగే లాపయోగినసలాగిదే (అప్పోత్తలర కృత్యగళ 13:6, 8). నమ్మ “మంత్ర” (magic) శబ్దపు ఇదలిందలే లుష్టన్మచాగిదే.<sup>7</sup>

యీఎనువన్ను నోడలు బందియవ ఈ జోయిన్‌రు మేదనోనిల్లన ప్రజాలయ కులకై (యాజక పగ్గ) నేలదవరు, ఆదరే “magi” శబ్ద మాడణ దేశద తక్కుజ్ఞానగళగే అన్యమినుతిత్తు, ఈ శబ్దపు ఎగోళశాస్త్రజ్ఞరోందిగే, జ్యోతిష్యరోందిగే మత్తు కచి కేళులపరేందిగే నంయోజనసలాగిదే. ఇవరు మేదనో ఎన్నువ కులదల్ల ఒందు కులదపరాగిద్దరేందు Herodotusను కేనలసిదను. ఆదరే అవరన్ను హాజియనో ధమాంజరజేయోందిగే<sup>8</sup> సంబంధిగరేందు తిజనసలాగిదే. ఇంథక దుర్యంత ఇయికి చుత్తు అవరు భాషిష్యదల్ల “జ్ఞానిగళ” మేలే త్రభావ జాలరబముదు, మత్తుయినింద నొజినల్లట్టిరువ ఇవరు యారెంబుదన్ను కులతు దృక్షికలినలు నమగే యాపుదే మాగోగళలు.

ఇదు హేరిద్వారు, జోహిసరు రాజుగాళల్ల, ఎందు కేళుపుదు నుర్మిక్తచాగిదే. Herodotus అవర ప్రకార, ఈ జోహిసరు కులపు హాజియిరన్ను<sup>9</sup> హరాభపగోళసలు త్రయ్యిసిదరు; ఆదరే అవర త్రయ్యి యావాగ బిభలవాయిత్తోఁ అవరు రాజకియ కేబ్బయిత్తెయన్ను బిరబిసికోండరు. అవరు ఆల్యిఇ నాయకరాగువదకై నేఁగోండిద్దరు మత్తు హాజియనో రాజులగే నలహగోరాగిరలు తోడగిసికోండిద్దరు. అవరు రాజురుగళాగిద్దరు ఎంబ ఆలోచనే టిమాంలయనోరష్టు తురాతనచాగిదే (ఏరడనేయ శతమానద అంత్యదల్ల)<sup>10</sup> మత్తు ఇదర భలతాంశచాగి కేలపు సత్యచేదద చాక్యగళన్ను తమ్మగి అధికాడికోళైలాగిదే (అపుగళల్ల యీశాయ 60:3-11; కిలంనే 68:29; 72:10, 11, 15; ప్రతపణి 21:24). ఒందు త్రసిద్ధచాద క్రిస్తనో హాడినల్లయి ఒందు నొక్కియ బగ్గె William Hendriksen కింగ్ స్పృష్టికెలసిద్వారే, “మావరు ‘బలయింటో అరసరాద’ నాపు ‘జిక్కు క్రిస్తను అళల్ల’ ఎంబ హంక్రియాందిగే

ನಂಬಂಥಭಿರುವ Yuletide lore ಎಂಬ ಹಾಂಡಿತ್ಯ ಗ್ರಂಥಕ್ಕೆ ನೋಲದೆ.”<sup>11</sup>

ಅವರ ಮೂಲ. ಅವರು ಎಲ್ಲಂದ ಬಂದಿದ್ದರು ಅವರು ಯಾರಾಗಿದ್ದರು ಎನ್ನುವದು ಬಹಳ ಗೂಡಾಧರವಾಗಿದೆ. ಉಪಸಂಗ್ರಹಾದ “ಮೂಡಣಿದಿಂದ” ಎಂಬುದು ಅನಿಶ್ಚಿತವಾಗಿದೆ. ಗ್ರೀಕ್ ಪದಗ್ರಂಥವನ್ನು “ನೂರು ಮುಖ್ಯವ ದಿಕ್ಕಿಂದ” ಎಂದು ಅಜ್ಞಾಶಾಃವಾಗಿ ಅನುವಾದಿ ಸಲಾಹಿದೆ, ಅದು ಅಸಿಯಾದ ಕಡೆಗೆ ನೂರಿನುತ್ತದೆ. “ಮೂಡಣ” ಎಂಬುದು ಅರೇಜಯಾ, ಹಣ್ಣಿಯಾ, ಜಾಲ್ಯಯಾ, ಅಥವಾ ಹಾಧಿಯಾ ಮತ್ತು ಹಾಲೇಸೈನದ ಸುತ್ತಮುತ್ತು<sup>12</sup> ಶ್ರಾಂತಕ್ಕೆ ಹತ್ತಿರವಾಗಿರುವ ಸ್ಥಿರವಾಗಿರಬಹುದು” ಎಂದು H. Leo Boles ಬರೆದಿದ್ದಾರೆ. Justin Martyr (ಶತಮಾನ 100 ಶತಮಾನ 165), ಶ್ರೋವ ಸಭೆಯ ಒಬ್ಬನೆ ಒಬ್ಬ ಬರಹಗಾರ ಈ ಜೋಣಿನರು ಅರೇಜಯಾದಿಂದ ಬಂದಿದ್ದರು ಎಂದು ಹೇಳುತ್ತಾನೆ.<sup>13</sup> ಇನ್ನೂ ಅನೇಕರು, Clement of Alexandria (ಶತಮಾನ 150 - ಶತಮಾನ 215) ಮತ್ತು Chrysostom (ಶತಮಾನ 347-407), ಈ ಜೋಣಿನರು ಹಣ್ಣಿಯಾದಿಂದ ಬಂದಿದ್ದರು ಎಂದು ಹೇಳುತ್ತಾರೆ.<sup>14</sup>

ಅವರ ಜನಾರ್ಥಿಯ. ಈ ಜೋಣಿನರು ಅನ್ಯರೆ<sup>15</sup> ಆಗಿದ್ದರೆಂಬ ಭಾವನೆ ನಂತರು ಡಾಯಿಕವಾಗಿಯಾಗುತ್ತದೆ. “ಅವರ ತ್ವಾ ಅವರ ಮೂಲ ಮತ್ತು ಉದ್ಯೋಗ ನೊಳಿದುವಾಗ ಅವರು ಅನ್ಯರೆಂದು ನಲಹೆ ಕೊಡುತ್ತಾರೆ: ದಾಬಿದನ ನಂತರ ಬರುವ ಶೈಷ್ಜ ಜಯಿಶಾಲ ದಾಬಿದನ ಉಲಿನಲ್ಲಿ<sup>16</sup> ಹುಟ್ಟುವನು ಎಂದು ಅವರಿಗೆ ಹೇಳಬರಹುದು” ಎಂದು Douglas R. A. Hare ರವರು ನೂರಿಸಿದ್ದಾರೆ. ಈ ಪರಿಸ್ಥಿತಿ ಇರುವುದಾದರೆ, ಮತ್ತುಯಾನು ಕ್ರಿಸ್ತನ ವಿಷಯವನ್ನು ಎಲ್ಲಾ ದೇಶಗಳಿಗೆ ನಾರಲು ಈ ಕಥೆಯನ್ನು ಉಪಯೋಗಿಸಬಹುದಾಗಿತ್ತು (ಸೋಳಿಡ ಟಿಕೆನೆಂಟ ವ್ಯಾಖ್ಯಾನ 1:3).

ಆದಾಗ್ಯಾ, ಜೋಣಿನರು ಅನ್ಯರಾಗಿದ್ದರು ಎಂದು ಹೇಳುವದು ಸಮಂಜಸವಾಗಿಲ್ಲ. “ಜೋಣಿನರು” ಎಂಬ ಶಬ್ದವು ಮುಂದಿನ ಕಾಲದಲ್ಲಿನ ಮಂತ್ರಗಾಳಿಕೆಗೆ ಮತ್ತು ಹೋಣ ಗಾಳಿಕೆಗೆ ಪ್ರತಿನಿಧಿಸುತ್ತದೆ. ಆ ದಿನದಲ್ಲಿ ಬೀರೆ ಬೀರೆ ಅರಂತರ ನಲಹೆಗಾರರಾಗಿ ನೇರೆ ನಲ್ಲಿನುವರಿಸ್ತು ವಿವರಿಸುತ್ತದೆ. ದಾಸಿಯೇಲ, ಯೆಹೂದ್ಯರ ನೇರೆಯಾಳು, ಬಾಬೇಇನಲ್ಲಿರುವ ಇಂಥಕ ಗಬ್ಬಜನರೊಂದಿಗೆ ಇಳ್ಳನು (ಸೋಳಿಡ ದಾಸಿಯೇಲ 2:1-12, 27, 48, 49; LXX). ಯೆಹೂದ್ಯರ ಹೊರ ರಾಷ್ಟ್ರಗಳಲ್ಲಿ ಕ್ರಿ.ಪ್ರಾ. ಏರಡನೆಯ ಶತಮಾನದಿಂದ ಆರನೆಯ ಶತಮಾನದವರೆಗೆ ಜಡುಲ ಹೋಗಿದ್ದಿಲಂದ, ಈ ಜೋಣಿನರು ಮೂಡಣಿದಿಂದ ಬಂದವರು ಎಂಬ ವಿಷಯವು ಅನ್ಯ ಜನರೆಂದು ದೃಢಪಡಿಸಿರುವುದಿಲ್ಲ, ಅನೇಕರು ಅಶ್ವಾರ್ಥ ದೇಶಕ್ಕೆ “ಮ್ಯಾದಾನ ಪಟ್ಟಣಗಳಿಗೆ” ಮತ್ತು ಬಾಬೇಇಲ್ ಗಡಿಹಾರಾಗಿದ್ದರು (2 ಅರಂತುಗಳ 17:6; 24:15; ಎಸ್ತ್ರೆರಿಕ್ 1:1; 9:2). ಹಂಜಶತ್ತಮ ದಿನದಂಡು ಕೆಲವು ಪುರುಷರು ಅಲ್ಲದ್ದರು ಅವರು ನಿಜವಾಗಿಯೂ ಯೆಹೂದ್ಯರೇ (ಅಪೋಸ್ತಲರ ಕೃತ್ಯಾರ್ಥ 2:5), ಅಲ್ಲ ಹಾಬ್ಯೂರೂ ಮತ್ತು ಮೆದ್ಯರೂ ಮತ್ತು ವಿಲಾಮ್ಯರೂ ಮೆನ್ಹಟ್ಯೋಬಿಯದ ನಿವಾಸಿಗಳು ಇದ್ದರು (ಅಪೋಸ್ತಲರ ಕೃತ್ಯಾರ್ಥ 2:9). ಈ ಎಲ್ಲಾ ತುದೇಶಗಳು ಮೂಡಣ ಶ್ರಾಂತದಲ್ಲಿವೆ ಎಂದು ಪರಿಗಣಿಸಲಾಗಿದೆ.

ಅವರ ನಂಬ್ಯೆ. ನಿಲರವಾಗಿ ಎಷ್ಟು ಜನ ಜೋಣಿನರು ಅಲ್ಲದ್ದರು? ಮೂರು ಕಾಣಿಕೆಗಳು (2:11) ಕೇವಲ ಮೂರು ಜನ ಅಲ್ಲದ್ದರೆಂಬ ನಂಜಕೆಯನ್ನು ಬಲಹಡಿಸುತ್ತದೆ.<sup>17</sup> ಅವರ ಹೆನರುಗಳ ನಹ ಕೊಡುವ್ಯಾಟಿಡೆ - Melchior, Balthasar ಮತ್ತು Gaspar. ಈ ಹೆನರುಗಳ ಗ್ರೀಕ್ ಗ್ರಂಥದಲ್ಲಿ<sup>18</sup> ಹತ್ತೆ ಹಜ್ಜಲಾಗಿದೆ, ಜೋಣಿನರ ನಂಬ್ಯೆ ಮುಖ್ಯವಲ್ಲ, ಆದರೆ ಅವರು ಬಂದಿರುವ ಕಾರಣ ಮಹತ್ವದ್ದಾಗಿದೆ: ಹೇಳಣ ರಾಜನನ್ನು ಆರಾಧಿಸಲು ಬಂದಿದ್ದರು.

ಅವರ ಆಗಮನ. ಜೋಣಿನರು ಹಾಲೇಸೈನಕ್ಕೆ ಬಂದು ಅಲ್ಲಂದ ಅವರು ಯೀರಾನಲೇಮನೆ ಬಂದರು. Donald A. Hagner ಹೀಗೆ ವ್ಯಾಖ್ಯಾನಿಸಿದ್ದಾರೆ,

ಮಹಾಯಾಜಕರು ಮತ್ತು ಶಾಸ್ತ್ರಿಗಳು, ಬೀಳನೆ ಪ್ರಸ್ತುತದಿಂದ ಉಲ್ಲೇಖಣಿಸಿದ ವಾಕ್ಯಭಾಗಗಳು ಈ ಜೋಡಿತ್ಯುಲಿಗೆ ಸುಪರಿಚಿತವಿಲ್ಲವೆಂದು ನ್ಯಾಷ್ಟವಾಗುತ್ತದೆ. ಅದ್ದೆಲ್ಲಿಂದ ಹೊನ ರಾಜನು ರಾಜಧಾನಿಯಲ್ಲ ಹುಟ್ಟಪಾಕ್ಷಿದ್ವನೆಂದು ಸ್ವಾಭಾವಿಕವಾಗಿ ಕಜ್ಞಿತ್ತೆಂದರು. ಆ ಕಾರಣಕ್ಕಾಗಿ ಅವರು ... “ಯೆರಾನೆಂಬಿಗೆ ಹೊದರು.” ಅವರು ಹೆರೋದನು ಬಜೆಗೆ ಹೊಗೆಲಾಲ್ಲ ಆದರೆ ಹೆರೋದನು ಅವರ ಉದ್ದೇಶವನ್ನು ತಿಜದುಹೊಂಡು (ಪಜನ 3)<sup>19</sup> ಅವರನ್ನು ಕರೆಯಣಿಸಿಹೊಂಡಿದ್ದನು (ಪಜನ 7).

ಜೋಯಾನರು ಬೇಕ್ಕೆಹೇಬಿಗೆ ಯಾವಾಗ ಬಂದರು? ನಾವು ನಾಮಾನ್ಯವಾಗಿ ಕಾನಾಗಿರುವ ಯೇಸು ಗೋಡಾಯಲ್ಲ ಮಲಗಿರುವ ದೃಷ್ಟಿಪನ್ನು ನೋಡುತ್ತೇವೆ ಮತ್ತು ಆತನ ತಂದೆ ತಾಯಿಯರು ತುಂಬಾ ತೀರಿತ ಹೃದಯದಿಂದ ಆತನಿಗೆ ಕಾಳಜಿ ಚಹಿನುತ್ತಿದ್ದರು. ಷಾಟಿಗಳನ್ನು ಕುರುಬರನ್ನು ಮತ್ತು “ಮಾರು ಜನ ಜ್ಞಾನಿಗಳನ್ನು” ನೋಡುತ್ತೇವೆ. ಇಲ್ಲಿ ಇದಾಗಿರಲಾಲ್ಲ. ಕೆಲವು ತಿಂಗಳ ನಂತರ, ಬಹುಶಃ ಒಂದು ವರ್ಷ ಅಥವಾ ಅದಕ್ಕಿಂತ ಹೇಳಬಿ, ಯೇಸು ಹುಟ್ಟಿರುತ್ತಾನೆ ಅಲ್ಲಿಗೆ ಬರುವವರಿಗೆ ಬೇಕ್ಕೆಹೇಬಿನಲ್ಲಿ ಕಳಿದನು (ಲೂಕ 2:1-20). ಜೋಯಾನರು ಆ ಮನುವನ್ನು ನೋಡಿದಾಗ, ಆ ಕುಟುಂಬವು “ಮನೆಯಲ್ಲತ್ತು” (2:11) ಎಂದು ಮತ್ತಾಯಿನು ಬಿಳ್ಳಿಣಿನುತ್ತಾನೆ.

**ಪಜನ 2.** ಜೋಯಾನರು ಯೆರಾನೆಂಬಾನ್ನು ಪ್ರವೇಶಿಸಿದ ತಕ್ಷಣವೇ ಯೇಸುವಿನ ಕುಲತು ಕೇಳಲು ಷಾರಂಭಿಸಿದರು. ಯೆಹೂದ್ಯರ ಅರನನಾಗಿ ಹುಟ್ಟಿದವನು ಎಲ್ಲಾರೂನೇ? ಎಂದು ಅವರು ಕೇಳಿತ್ತಿದ್ದರು. 2:1ರ ಅಂತರ್ದಲ್ಲ “ಅನ್ನುತ್ತಿದ್ದರು” ಎಂಬ ಶಬ್ದವು ಮುಂದುವರೆದಿರುವ ಕಾರ್ಯವನ್ನು ನೂಡಿಸುವ ವರ್ತಮಾನ ಕೃಧ್ವಾಜಕವಾಗಿದೆ. ಅವರು ಕೇವಲ ಒಂದೇ ಒಂದು ನಾಲ ಕೇಳಿತ್ತಾಲ್ಲ; ಅವರು ಈ ಪ್ರಶ್ನೆ ಅನೇಕ ನಾಲ ಕೇಳಿದರು. ಈ ನಿಖರವಾದ ಪ್ರಶ್ನೆ ಕೇಳಬೇಕೆಂದು ಅವಲಿಗೆ ಹೇಗೆ ತಿಜಿಯತು? ನಂತರವಾಗಿ ಅವರು ನಕ್ಷತ್ರದ ಕುಲತ ಪ್ರವಾದನೆಯನ್ನು ತಿಂಡುಹೊಂಡಿದ್ದರು (ಅರಬ್ಯಕಾಂಡ 24:17) ಆದರೆ ಮೇಸ್ಸಿಯನು ಹುಟ್ಟಿದ ಸ್ಥಳದ ಕುಲತ ಪ್ರವಾದನೆಯನ್ನು ತಿಜಿಯದ ಇದ್ದರು (ಬೀಳ 5:2). ಯೆಹೂದ್ಯರ ಆಡಿತಗಾರನು ಆದಷ್ಟು ಶಿಳಂಡಳ್ಳಿಯೆ ಬರುತ್ತಾನೆ ಎಂಬ ನಿಲಂಜಿಯನ್ನು ಮುಂಜಿನ ರೋಚು ದೇಶದ ಬರಹಗಾರರು ಒಂದು ಇತಿಹಾಸದ ಪುರಾವೆಯಿಂದ ನಾಕ್ಕಿ ನೀಡುತ್ತಾರೆ. ಇಡೀ ಲೋಕಪು ಮಹಾರಾಜನಿಂದ ಆಳಲ್ಪಡುವದನ್ನು<sup>20</sup> ಈ ಪ್ರವಾದನೆಯು ಮನದಘ್ರಾಣವಂತೆ ಮಾಡುತ್ತದೆ. “ಯೆಹೂದ್ಯರ ಅರನನಾಗಿ ಹುಟ್ಟಿದವನು ಕುಲತ ಜ್ಞಾನಿಗಳ ಪ್ರಶ್ನೆ” (c. 27:11) ಜನರ ಒಳನಂಜಿಸಿಂದ ಅರಮನೆಯನ್ನು ನೇಲಹೊಂಡಿದ್ದ ಮತ್ತು ಕತ್ತಿಯ ಬಲವು ಎದುರಾಜಗಳನ್ನು ನಿಮೂಲಗೊಳಿಸುವ ಹೆರೋದನೊಂದಿಗೆ ಇನ್ನೂಜಾಯವನ್ನು ನೂಡಿಸುತ್ತದೆ.”<sup>21</sup>

ಜೋಯಾನರು ಈ ಹೊನ ರಾಜನಾಗಿ ಹುಟ್ಟಿದವನು ಎಲ್ಲ ಎಂದು ಕೇಳಿತ್ತು ಅವರು ಹಿಂಗೆ ವಿವರಿಸಿದ್ದಾರೆ. ಅರನನ್ನು ನೂಡಿಸುವ ನಕ್ಷತ್ರವನ್ನು ನಾವು ಮಂಡಣ ದೇಶದಲ್ಲ ಕಂಡುವು. “ಮೂಡಣ”ದ ಬದಲಾಗಿ ಕೆಲವು ಭಾಷಾಂತರಗಳು “ಅದು ಉದಯನುವ ದನೆಯಲ್ಲ” ಅಥವಾ ಅಂತದ್ದೆ ಮತ್ತೊಂದು ಹದತ್ತಯೋಗವನ್ನು ಬಳಸಿದ್ದಾರೆ. W. F. Albright and C. S. Mann, ಅವರ ಪ್ರಕಾರ, “ನಾವು ಹೊಂದಿರುವುದು, ಜೋಯಾನಲಿಗೆ ಕಾಣಿಸಿದ್ದ ಒಂದು ವಿಶ್ವವಾದ ಅಪರಾಹ ಫಟನೆಯ ಘಾರಂಭವನ್ನು ನೂಡಿಸುವ ನಾಂತೇತಿಕ ವೃತ್ತಿಕರಣವಾಗಿದೆ ... ನಾಯಿನು ಮತ್ತು ಇತರ ನಕ್ಷತ್ರಗಳು ಹುಟ್ಟಿದವನ್ನು ಹೊದಾನ ಕ್ಷೇತ್ರ ನಾಹಿಕ್ಯದಲ್ಲಿನ ರಿಇರ್ ಶಬ್ದ (anatolē) ನೂಡಿಸುತ್ತದೆ.”<sup>22</sup> Hagnier ರವರು ಹಿಂಗೆ ಬರೆದಿದ್ದಾರೆ, “ತುಸಿದ್ದ ವೃತ್ತಿಗಳು ಹುಟ್ಟಿವಾಗ (ಮತ್ತು ನಾಯಿವಾಗ) ನಂಡೆಂಬ ವಾಹಕವಾಗಿ ನಕ್ಷತ್ರಗಳ ಕಾಣಿಸುವದು ನಂತರ ನಕ್ಷತ್ರಗಳ ಪಾಗಿತ್ತು ಅಥವಾ ಅದಕ್ಕೆ ಸಮಾನವಾಗಿರುವ

ಹರಲೋಕದ ವಿಶಿಷ್ಟತೊಂಬತ್ತು... ನಮಾನಂತರವಾಗಿರುವವುಗಳು... ಮತ್ತಾಯನ ವಿವರಣೆಯ ಸಮ್ಮಾನ ಕಾಲಕ್ಕೆ ಇದ್ದಂತೆ ಆ ಕಾಲಕ್ಕೆ ಹರಕೀಯವಾದದ್ವಾಲ್ಪರಿಂದ ತೊಂಬತ್ತಾನೆ.”<sup>23</sup>

ಆದಾಗ್ಯು ಅರಣ್ಯಕಾಂಡ 24:17ಲಿಂದ ಮತ್ತಾಯನು ತೆಗೆದುಕೊಳ್ಳಿದ್ದರೂ ನಹ, ಜೋಣಿಲನರು ನೊಂಡಿದ “ನಕ್ಷತ್ರ” ಈ ವಾಕ್ಯಭಾಗದಲ್ಲಿನ ಜಿಜಾಮನ ಪ್ರವಾದನೆಯ ನೆರವೇಳಕೆಯಾಗಿದೆ ಎಂದು ನಾಮಾನ್ಯವಾಗಿ ನಂಬಲಾಗಿದೆ: “ಯಾಕೋಬು ಪಂಶದವರಳು ನಕ್ಷತ್ರ ಶ್ರಾಯನೆಬಳಿನು ಉದಯಸಿದ್ದಾನೆ: ಇನ್ನುಯೇಲರಳು ರಾಜಿದಂಡಹಿಡಿದವನು ಕಂಡುಬಂದಿದ್ದಾನೆ.” ಇದು ಯೆಹೋಧ್ಯಲಿಂದ<sup>24</sup> ಮತ್ತು ಕೈನ್ಯಲಿಂದ ಮೆಸ್ಸಿಯನ ಕುಲತ ಪ್ರವಾದನೆಯಿಂದು ವ್ಯಾಖ್ಯಾನಿಸಲಾಗಿದೆ.<sup>25</sup> ಅರಣ್ಯಕಾಂಡ 24:17ರಲ್ಲ ದಾಖಲಾಗಿರುವ ನಕ್ಷತ್ರದ ಕುಲತ ಪ್ರವಾದನೆಯು ಈ ಜೋಣಿಲನರು ಹೇಗೆ ಅವರು ತಿಳಿದುಕೊಂಡಿದ್ದರು? ಯಾಕೆ, ವಾಸ್ತವಿಕವಾಗಿ, ಅವರು ಮೆಸ್ಸಿಯನಿಗಾಗಿ ಕಾಯಿತ್ತಿರುವಂತೆ ಕಾಣಿಸಿಕೊಂಡರು? ಮತ್ತು ಅವರು ಯಾಕೆ ಹೊನದಾಗಿ ಹುಟ್ಟಿರುವ ರಾಜಿನನ್ನು “ಆರಾಧಿನಲು” ಬಹಳ ದೂರ ಶ್ರಯಾಣಿಸಿದರು? ಅವರು ಯೆಹೋದಿ ಮತ್ತಾಂತರವಾದವರೋ? “ದೇವರಿಗೆ ಭಯಪಡುವವರು” ಎಂದು ಕರೆಯಲ್ಪಟ್ಟ ಅನ್ಯಭಾಷ್ಯಾಸಿಗಳ ಗುಂಪಿಗೆ ಅವರು ನೇಲಿದವರೋ? ದಾಸಿಯೇಲಸಿಗೆ ನಲನಮಾನಾಗಿರುವ ಹಾತ್ರಗಳಿಂದ ತುಂಜಿದ ಯೆಹೋಧ್ಯರೆಂದು ಸಂಪೂರ್ಣವಾಗಿ ಹೊರಗೆ ತೆಗೆದುಕೊಂಬಹುದೋ? ಈ ಎಲ್ಲ ಪ್ರಶ್ನೆಗಳು ಉತ್ತರಿಸಲ್ಪಡುವುದಿಲ್ಲ. ಯಾವಾಗ ಅಂತರಿಕ ಪುರಾವೆಗಳ ನಿರ್ದಿಷ್ಟವಾಗಿರುವದಿಲ್ಲವೋ ಹೊರಗಿನ ಪುರಾವೆಗಳ ಅಥಾರವಾಗಿ ಇದರ ಮುಕ್ತಾಯವನ್ನು ತೆಗೆದುಕೊಳ್ಳಬದು ನಮಂಜನವಲ್ಲ.

ಕಾಣಿಸುವ ನಕ್ಷತ್ರಗಳನ್ನು ನಾಶು ಹೇಗೆ ವಿವರಿಸುತ್ತೇವೆ? ಸುಪ್ತಸಿದ್ಧ ಬಗೋಳಿಕೆ ಶಾಸ್ತ್ರಜ್ಞ Johannes Kepler ರವರು (1571-1630), 1603 ಮತ್ತು 1604ರಲ್ಲಿ ಶಸಿರ್ರಕ ಮತ್ತು ಗುರುಗ್ರಹ ಮತ್ತು ವರ್ಣದ ನಂತರ ಮಂಗಳ ಗ್ರಹಗಳ ನಂಬಿಂಗಣ ನಂಗಮವನ್ನು ಅವಲೋಕಿಸಿದ್ದಾರೆ. ಈ ತ್ರೈತಿಯ ಪ್ರೈಷಣಿ ನೂಜನೆಗಳು ಶ್ರತಿ ಎಂಬು ನೂರು ವರ್ಣಕ್ಕೆ ಒಂದು ನಾಲಿ ಕಾಣಿಸುತ್ತದೆ. ಇದು ನಂಬಿಂಗಿನುವಾಗ, ಗುರುಗ್ರಹ ಮತ್ತು ಶಸಿರ್ರಗಳ ಮಧ್ಯದಲ್ಲಿ ಥಳಥಳಿಸುವ ನಕ್ಷತ್ರ ಕಾಣಿಸುತ್ತದೆಂದು Kepler ಗಮನಿಸಿದ್ದಾರೆ. ಯೇಣು ಹುಟ್ಟಿದಾಗ ಕಾಣಿಸಿರುವ ಮತ್ತು ಜ್ಞಾನಿಗಳು ನೊಂಡಿದ್ದು ಇದೆ ನಕ್ಷತ್ರವೆಂದು ಈತನು ಸಿದ್ಧಾಂತಿಕಲಿಸಿದ್ದಾನೆ.

ಜ್ಯೋಂತಿ ದೇಶದ ಬಗೋಳಿಕೆ ಶಾಸ್ತ್ರ ಸಿದ್ಧಾಂತದ ಪ್ರಕಾರ ಕ್ರಿಸ್ತನು ಹುಟ್ಟಿರುವ ನಮಯಿದಲ್ಲಿ ಹೊನ ನಕ್ಷತ್ರವು ಕಾಣಿಸಿದ್ದು ದಾಖಲಾಗಿದೆ ಎಂದು ಇನ್ನೂಜ್ಞಿ ಬಗೋಳಿಕೆ ಶಾಸ್ತ್ರಜ್ಞ Karl Wieseler (1813-1883) ವಾದಿಸುತ್ತಾನೆ. ಇತ್ತೀಗೆ, Colin Humphreys ರವರು ಕ್ರಿ.ಪ್ರ. 5ರಳ್ಳಿ ಒಂದು ದೂರಮೆಚ್ಚು ನಮಯಾರು ಎಷ್ಟುತ್ತು ದಿನಗಳ ಕಾಲ ಕಾಣಿಸಿಕೊಂಡಿತ್ತು - ಅದೇ ಸಲಯಾದ ನಮಯಿದಲ್ಲಿ ಈ ಜೋಣಿಲನರು ಮಾಡಣ ದೇಶದಿಂದ ಬೆಳ್ಳೆಹೆಬಿಗೆ ಪ್ರಯಾಣ ಮಾಡಿದರು ಎಂದು ಜ್ಯೋಂತಿ ದಾಖಲಾಯಿಂದ ವಾದಿಸುತ್ತಾರೆ.<sup>26</sup>

ಕ್ರಿ.ಪ್ರ. 11ರ ಸುಮಾಲಗೆ Halleys ಧೂಮಕೆಳತ್ತ ಕಾಣಿಸಿಕೊಂಡಿತು ಮತ್ತು ಅದು ಅಕಾಶದಲ್ಲಿ ಬಿಂಜಿನಂತೆ ಕಾಣಿಸಿತು ಎಂದು ಇನ್ನೂ ತೆಲವರು ಹೇಳುತ್ತಾರೆ. ಉಲ್ಲೇಖಾತವು ಜಾಸಿ ಜೋಣಿಲನರು ಕಂಡುಕೊಂಡಿದ್ದ ಯೇಣು ಹುಟ್ಟಿದ ಸ್ಥಳಕ್ಕೆ ಬಂದು ನಿಂತಿತು ಎಂದು ಇತರರು ಅಳೋಜಿಸುತ್ತಾರೆ. ಕ್ರಿ.ಪ್ರ. 5ರಳ್ಳಿ ಕ್ರಿ.ಪ್ರ. 2ರ ಮಧ್ಯದಲ್ಲಿ “ಅನಾಥಾರಣವಾದ ಬಗೋಳಿಕೆ ಗೋಜರಗಳು” ನಡೆದವು ಎಂದು William Barclay ಹೇಳುತ್ತಾರೆ. ಬಗುತ್ತದ ತಿಂಗಳನ ಹೊದಲನೆ ದಿನವನ್ನು “Mesori,” ಎಂದು ಕರೆಯಲ್ಪಟ್ಟಿತು, “ಅರನನ ಜಿನನ,” ನಾಯ ನಕ್ಷದ ಸರಜಟಿ “rose heliacally, ಅದು ನೂಯೆ ಹುಟ್ಟಿರುವ ನಮಯ ಮತ್ತು ಅದುವೆ ತಂಬಾ ಅನಾಥಾರಣವಾಗಿ ಥಳಥಳಸಿದೆ”<sup>27</sup> ಎಂದು ಇದರಫ್ರ.

“ಇದು ದೇವರ ಮಹಿಮೆಯಾಗಿರಬಹುದು - ಅದೇ ಮಹಿಮೆ ಯೀಂನು ಹುಟ್ಟಿದಾಗ ದೇವರೂತಲಿಂದ ಕುರುಬಳಿಗೆ ನಾಲಿ ಹೇಳುವಾಗ ಅವರ ನುತ್ತಲು ಕಾಣಿಸಿ ಕೊಂಡಿತು” (ಲಾಕ 2:9) ಎಂದು ಹೇಳಿ “ನರ್ತ್ಯವೇದವು ನಕ್ಷತ್ರದ ಕುಲತು ಗುರುತಿನಾಲ್ಲ ಅಥವಾ ವಿವಲನಾಲ್ಲ, ಆದ್ದರಿಂದ ನಾವು ಮತ್ತೆಯ ಸಿದ್ಧಾಂತಕಾರಾಗಿರಬಾರದು”<sup>28</sup> ಎಂದು John MacArthur, Jr., ಅದಕ್ಕೆ ನೇಲಿಸಿದ್ದಾರೆ.

ಮೂಡಣ ದೇಶದಿಂದ ಬಂದಂತಹ ಜೋಂಲಿನರ ಲುಧೈಜ ಕ್ರಿಸ್ತನನ್ನು ಆರಾಧಿಸುವದೇ ಅಗಿತ್ತು ಆರಾಧನೆಗೆ ಗ್ರೀಕ್ ಶಬ್ದ (proskuneō) ಎಂಬುದಾಗಿ ಮತ್ತಾಯ ನುವಾರೆಯಲ್ಲ 13 ನಾಲಿ ಕಾಣಿಸಿಕೊಂಡಿದೆ (2:2, 8, 11; 4:9, 10; 8:2; 9:18; 14:33; 15:25; 18:26; 20:20; 28:9, 17). “ಮುತ್ತು” ಮತ್ತು “ಕಡೆಗೆ” ಎಂಬ ಶಬ್ದಗಳಿಂದ ಅಧಿಕಾರಿಸ್ತು ಅಂತಹ ಪ್ರಾಚೀನ ಮಾಡುವದು ಮತ್ತು ಅವರ ಹಾದಗಳಿಗೆ ಮುತ್ತು ಕೊಡುವದು ಅಥವಾ ಅವರ ಉಡುಪಿನ ಗೊಂಡಿಗೆ ಮುತ್ತು ಕೊಡುವದು, ಇತ್ಯಾದಿಗಳನ್ನು ನೂಡಿಸುತ್ತದೆ.” “ನಮಾನ್ಯಾರ ಮಾಡು, ನಾಷ್ಟಾಂಗ ಮಾಡುವದು, ಅವಲಿಗೆ ಗೌರವ ಕೊಡುವದು”<sup>29</sup> ಇದರಫ್ರಂತಾಗಿದೆ. ಇದು ಧಾರ್ಮಿಕ ಆರಾಧನೆಯನ್ನು ಮಾತ್ರವೇ ನೂಡಿಸುವಂತದ್ದಾಗಿಲ್ಲ. ಇಂಥಿಯ ಅಂಶವೇನಿಂದರೆ ಜೋಂಲಿನರು ರಾಜನನ್ನು ನೋಡಲು ಬಂದು ಅತಸಿಗೆ ರಾಜಕೀಯ ಗೌರವ ಕೊಡುವಂತಹದ್ದೇ ಅಗಿತ್ತು. ಹಾಗಿದ್ದರೂ, ಈ ಹೆಚ್ಚಿನ ಅಲವು ಬಂದದ್ದಲಿಂದಲೇ ಅವರು ಮಗುಬಿನ ಗುರುತನ್ನು ಹೊಂದಲು ನಾಷ್ಟಾಯಾಗುತ್ತಾರೆ, ನಾವು ಅತ್ಯೇಕ ಆರಾಧನೆಯನ್ನು ತೇಗೆದುಹಾಕಬಾರದು. ಈ ಅಂಶಕ್ಕೆ ಈ ವಾರ್ತ್ಯಭಾಗವು ನಿಕ ಹೈಲೆಂಟ್ನುಹ ಕೊಡುತ್ತದೆ.

### ಹೆರೋಡನ ಧಾರ್ಮಿಕ ನಾಯಕರನ್ನು ಕರೆಯಿಸಿಕೊಂಡಿರುವದು (2:3-6)

<sup>3</sup>ಇದನ್ನು ಹೇಳಿ ಅರನನಾದ ಹೆರೋಡನೂ ಅವನ ಕಳತ ಯೀರಾನಲೇಖಿಸುವರೆಲ್ಲರೂ ಕಳಿತಿರುತ್ತಿರು. <sup>4</sup>ಅವನು ಯೀಹಾದ್ವರ ಎಲ್ಲಾ ಮಹಾಯಾಜಕರನ್ನೂ ಶಾಸ್ತ್ರಿಗಳನ್ನೂ ಕಾಡಿಸಿ - ಕ್ರಿಸ್ತನು ಹುಟ್ಟಬೇಕಾದಾದ್ದು ಎಣ್ಣ ಎಂದು ಅವರನ್ನು ಹೇಳಿದನು. <sup>5</sup>ಅವರು ಅವನೀ - ಯಾದಾಯದ ಬೇಳ್ಳೆಹೆಖಿನಾಲ್ಲಯೇ:

ಯಾಕೆಂದರೆ -

“ಯೀಹಾದ್ವರ ಸೀಮೆಯ ಬೇಳ್ಳೆಹೆಖಿ,

ಯೀಹಾದ್ವರ ಮುಖ್ಯ ಹಷ್ಟಗಳಿಗೆ ನಿನು ಎಷ್ಟು ಮಾತ್ರಪೂ ನಷ್ಟಿದಲ್ಲ.

ಒಬ್ಬ ಅಧಿಕತಿ ನಿನ್ನಿಷ್ಟಿಗಿಂದಲೇ ಹೊರಡುವನು,

ಅತನು ನನ್ನ ತುಂಬಿಯಾದ ಇಸ್ರಾಯೇಲನ್ನು ಅಂತಕ್ಕಾಪನು

ಎಂಬುದಾಗಿ ತುಂಬಿಯ ಮಾಣಿಕ್ಯ ಬರೆದರೆ ಎಂದು ಹೇಳಿದರು.

ವಜನ 3. ಯಾವಾಗ ಜೋಂಲಿನರು “ಯೀಹಾದ್ವರ ಅರನನು” ಎಂದು ಮಾತಾಡಿಕೊಳ್ಳುವದನ್ನು ಈತನು ಹೇಳಿಸಿಕೊಂಡನೋ ಹೆರೋಡನು ಕಳಿತಗೋಂಡನು. ಇದಲಿಂದ ಹೆರೋಡನ ಕುಲತು ಏನನ್ನು ತಿಳಿದುಕೊಳ್ಳುತ್ತೇವೆ, ಅತನ ಕೋಣವನ್ನು ಅಧಿಕಾರಿಸ್ತೇ ಬಂದನು ಮತ್ತು ಅನೇಕ ಕಳಿತವಾದ ಹಂಡಿಗಳಿಂದ ರಾಜ್ಯದಲ್ಲ ಶಾಂತಿಯನ್ನು ನೆಲೆಗೊಳಿಸಿದ್ದನು. ಅತಸಿಗೆ ಅನೇಕ ಶತ್ರುಗಳಿಂದ, ಬಿಶೇಷವಾಗಿ ಅತನು ಅಳವ ಯೀಹಾದ್ವರಾಳಯೇ ಇದ್ದರು. ನಮಧರ್ಮನಾದ ತ್ವಿಷ್ಟದ್ದಿರ ಯೀಹಾದ್ವರಾಳ ಹುಟ್ಟಿದನೆಂಬ ಅಲೋಜನೆ ಅತನ ಮಾನಸಿಕ

ಸ್ಥಿತಿ ಮತ್ತು ಹೊಟ್ಟಿಕಿಟ್ಟು ಹೆಚ್ಚನ ಲೀಡಿಯಲ್ಲ ಕದಾಗಿಸಿತ್ತ.

ಹೇರೋದನೆಂದಿರುವ ಅವರ ಸ್ನೇಹಕ್ಕು ಯೀರಣಲೇಬಿನಪರೇಲ್ಲರೂ ಅವನ ಶಾಂತ “ಕಂಚವಳ” ಹಷಟರೆಂದು ಹೇಳಲಾಗಿದೆ. ಯೀರಣಲೇಬಿನಾಲ್ಲಿರುವ ಕೆಲವರು ಆಡಳಿತದ ಬದಲಾವಣಿಯಾಗುವದನ್ನು ಇಷ್ಟಪಡುತ್ತಿರುವೆಂಬುದು ನೃತ್ಯವಾಗಿದೆ, ಅನೇಕರಿಗೆ ಒಂದಾನೆಂದು ದಿವನ ಅದು ನಂಭಬಿನುವ ಅವಕಾಶವಿದೆಯಂದು ನಿಲ್ಲಿಕೆ ಇತ್ತು. ಹೇರೋದನು ಹೊನ ಯೀಹೂದ್ಯ ಅರನನು ಹುಟ್ಟಿರುವದನ್ನು ಕೇಜಿಸಿಕೆಂಡ ನಂತರ ಏನು ಮಾಡುವನೆಂಬ ಭಯದಿಂದಿದ್ದರು ಅಥವಾ ಜನರಾಳಿದ್ದ ಈ ಜಿಂತೆ ಅವರಾಳಿದ್ದ ಕಾಂಚಜಿಯಾಗಿತ್ತು. ಇಂತಹ ಅನೇಕ ಕ್ರಾರಕ್ಕೃತ್ಯಗಳಿಗೆ ಹಿಂದೆ ಅವರು ನಾಷ್ಟಿಯಾಗಿದ್ದರು, ಮತ್ತು ಹೇರೋದನು ತನ್ನ ಆಡಳಿತಕ್ಕೆ ಆಹತ್ತು ಇದೆ ಎಂದು ನಂಜದರೆ ಆದಲಿಂದ ಅವಲಿಗೆ ಫೋಲರವಾದ ಹಲಣಾಮ ಉಂಟೆಂದು ಹೇಳಲು ಅನೇಕ ಕಾರಣಗಳಿದ್ದವು. MacArthur ರವರು ಅದಕ್ಕೆ ಸ್ನೇಹ ನೇರಿಸಿ ಹೇಳದ್ದಾರೆ,

ಈ ಲೀಡಿಯಲ್ಲ ಇದೆ... ಜನ ನಾಮಾನ್ಯರ ಜಿಂತೆ ಜೋಂಲನರ ಕುಲತಾಗಿ ಅಲ್ಲ ಅದರೆ ಹೇರೋದನ ಕ್ರಿತಿಯಿ ಕುಲತಾಗಿತ್ತು, ಹೇರೋದನ ಲಾಷ್ಲೆನ ನಾಮಾನ್ಯವಾಗಿ ರಕ್ತಸೀಕ್ತ ಉನ್ನಾದ್ದರ್ಥ ಎಂಬುದು ಅವಲಿಗೆ ಕಹಿಯಾದ ಅನುಭವವಾಗಿತ್ತು ಅವನು ತನ್ನ ಚೈಲಿಗಳನ್ನು ಇಷ್ಟರದಿಂದ ಗುರುತಿಸಲು ಹೆದುರುತ್ತಿರಿಲ್ಲ. ಯಾರಾದರೂ ಅವನಿಗೆ ತೆಂದರೆ ತೊಡುಪರ ಕುಲತು ನಂತರ ಬಂದರೆ ಅಥವಾ ಅವನ ನ್ನಾನಕ್ಕೆ ಅಥವಾ ಅವನ ಬಲ ನಾಮಧ್ಯಕ್ಕೆ ಅಪಾಯಿಬಿರುವದೆಂದು ಗೊತ್ತಾಡರೆ ಅಂತಹವರು ಭಯಂಕರವಾದ ಹಲಣಾಮಕ್ಕೆ ಒಳಗಾಗಿಯಾರು. ಆತನ ನಾಮಾಹಿಕ ಅತ್ಯಜಾರದಲ್ಲ ಅನೇಕ ಅಪಾಯಕರು ನಾಶವಾದರು. ಜನರು ತಮ್ಮ ಸ್ವಂತ ನುರಕ್ಕಿರುತ್ತಾಗಿ ಭಯಾಪಕತ್ವದಿಂದು ಎನ್ನುವರದನ್ನು ಕಂಡುಕೊಳ್ಳಲಾಗಿದೆ.<sup>30</sup>

“ಯಾವಾಗ - ಮಾಹಾ ಹೇರೋದನು ನಡುಗುತ್ತಾನೋ ಇಡಿ ಹಟ್ಟಣ ಅಲುಗಾಡುತ್ತು ಇತ್ತು”<sup>31</sup> ಎಂದು Morris ಹೇಳದ್ದಾರೆ.

**ವಜ್ನ 4.** ಹೇರೋದನು ಧಾರ್ವಿಕ ನಾಯಕನಾಗಿರಲ್ಲ, ಆತನು ಯೀಹೂದ್ಯ ಗ್ರಂಥಗಳೆಂದಿಗೆ ನಂತರದಾಯಗಳೆಂದಿಗೆ ತುಂಬಾ ಪರಿಜಯವುಷಣಾಗಿದ್ದನೆಂದು ಪ್ರಸಿದ್ಧಿಯಾಗಿತ್ತು. ಮೆಸ್ಸಿಯನು ಬರುವದರ ಸ್ವಷ್ಟವಾದ ಪ್ರವಾದನೆಯ ಕುಲತು ಆತನು ತಿಳಿದುಕೊಂಡಿದ್ದನು. ಹಾಗಿದ್ದರೂ, ಖೀರನ ಪ್ರವಾದನೆ ಕುಲತು ಅವನಿಗೆ ಗೊತ್ತಿರಿಲ್ಲ (2:6). ಅಂದಿನಿಂದ ಮೆಸ್ಸಿಯನು ಎಲ್ಲ ಹಂಪ್ಪಿತ್ತಾನೆ ಎನ್ನುವದು ಆತನಿಗೆ ತಿಳಿದಿರಲಿಲ್ಲದಿದ್ದಲಿಂದ ಮುಖ್ಯ ಯಾಜಕರಿಗೆ ಮತ್ತು ಶಾಸ್ತ್ರಿಗಳಿಗೆ ಈ ವಿಷಯ ಗೊತ್ತಿತ್ತೆಂದು ಅವರನ್ನು ಕರೆಸಿಕೊಂಡನು.

ಹೇರೋದನು ನಮಾಲೇಜಿಸಿದವರಲ್ಲ ಯೀಹೂದ್ಯರ ನಭಾಮಂಡಳಿಯಲ್ಲ ನದನ್ಯರಾಗಿದ್ದವರು ಇದ್ದರು, ಆ ಮಂಡಳಿಯನ್ನು ನನ್ನೆಡ್ರಿನ್ ಎಂದು ಕರೆಯುತ್ತಿದ್ದರು. “ಮಹಾಯಾಜಕರು ಮತ್ತು ಶಾಸ್ತ್ರಿಗಳನ್ನು” ಆ ಮಂಡಳಿಯ ದೇವತಾತ್ಮಕ ಭಾಗವನ್ನಾಗಿ ಮಾಡಿದನು. “ಹಿಲಿಯರು” ಎಂಬುದಾಗಿ ಪ್ರಾಣಹಿಸಿಲ್ಲದ ಕಾರಣ ಇಲ್ಲ ಇಡೀ ನನ್ನೆಡ್ರಿನ್ ಮಹಾನಭೇದ ಕೂಟವನ್ನು ಉದ್ದೇಶಿಸಿಲ್ಲವೆಂದು<sup>32</sup> Hagner ರವರು ವಾದ ಮಾಡುತ್ತಾರೆ.

ಆಡಳಿತ ನಡೆಸುವ ಮಹಾ ಯಾಜಕರನ್ನು, ಹಿಂದಿನ ಮಹಾಯಾಜಕರನ್ನು ಮತ್ತು ಮಹಾಯಾಜಕರಾಗಿ ಅಯ್ಯಿಯಾಗಿರುವ ಕುಟುಂಬಗಳನ್ನು “ಮುಖ್ಯ ಯಾಜಕರಲ್ಲ” ನೇರಿಸಿಕೊಳ್ಳಬಹುದು (ನೋಡಿಲ ಅಳೋಸ್ತಲರ ಕೃತ್ಯಗಳ 4:6). Lewis ಈ ಲೀಡಿಯಾಗಿ ವಿವಲಿಸಿದ್ದಾರೆ.

ಒಬ್ಬನೆ ವೃತ್ತಿಯಿಂದ ಹುದ್ದೆಯು ಕಾನೋಸಿನ ಪ್ರಕಾರವಾಗಿದ್ದರೂ ನಷ್ಟ, ಅದು ವಂಂಶಾಹಾರಂಪರ್ಯವಾಗಿತ್ತು, ಮತ್ತು ಇದು ಜೀವವಧಿಯವರೆಗೆ, ಅವನು ಯಿಹಾದ್ಯದ ಅರಸರು ಮತ್ತು ರೋಮನ್‌ನಿಂದ ಅಡಳಿತಗಾರಲಿಂದ ಮಹಾಯಾಜಕರನ್ನು ಮಾಡುತ್ತಿದ್ದನು ಅಥವಾ ಮಾಡುತ್ತಿಲ್ಲ, ಹೊಸ ಒಡಂಬಿಕೆಯ ಕಾಲದಿಳಿದ್ದ 28 ಮಹಾಯಾಜಕರನ್ನು Josephusನು ಹಣ್ಣ ಮಾಡುತ್ತಾ ಮತ್ತು ಹೊಸ ಒಡಂಬಿಕೆಯಲ್ಲಿದ್ದಂತೆಯೇ ಒಂದು ಪಜನೆಗಳನ್ನು archiereis, ಲಾರ್ಟಿನಿಸಿದ್ದಾನೆ.<sup>33</sup>

ಯಾಜಕರು, ಧರ್ಮಶಾಸ್ತ್ರ ನಿಯಮದಂತೆ, ಲೇಖಕುಲದಿಂದಲೇ ಬರಬೇಕಾಗಿತ್ತು ಮತ್ತು ಆರೋನನ ವರ್ಣದಿಂದಲೇ ಬರಬೇಕಾಗಿತ್ತು (ಬಿಂಬಿಜನಕಾಂಡ 28:1; 29:9). ಇತರ ಲೇಖಿಯವರು ಯಾಜಕರಿಗೆ ಆ ಕೆಲನ ಕಾರ್ಯಗಳಲ್ಲ ಸೇವಕರಾಗಿ ನಕಾಯ ಮಾಡಬೇಕಾಗಿತ್ತು, ಇಂದಿನ ದಿನಗಳಲ್ಲಿ ನಭಿಯಲ್ಲಿನ ನಭಿಯ ಹಿಲಿಯಲಗೆ ನಕಾಯ ಮಾಡುವ ಸಭಾ ಸೇವಕರಂತೆ ಇದ್ದರು. ಆರೋನನ ನಂತತಿಯ ಹಿಲಿಯ ಪುರುಷನು ಅವನ ಉತ್ತರಾಧಿಕಾರಿಯಾಗಬೇಕು, ಮತ್ತು ಈ ಹದ್ದತಿ ನದಾಕಾಲಕ್ಕಿರಬೇಕು (ಬಿಂಬಿಜನಕಾಂಡ 29:29, 30; ಅರಣ್ಯಕಾಂಡ 20:28; 25:11-13; ಧರ್ಮೋಪದೇಶ ಕಾಂಡ 10:6). ತ್ರಿಂತನ ಕಾಲಕ್ಕೆ ಅದೆಲ್ಲವು ಬದಲಾಯತು. ರೋಮಾನ ಮತ್ತು ಹೆರೇಡನ ಅಡಳಿತಗಾರಲಿಂದ ರಾಜಕೀಯ ಆಯ್ದೆಮಾಡುವ ದಸ್ತಿಗೆ ಮಹಾಯಾಜಕರ ಕಳೆಲಿಯ ಬಂದಿತು. ಯೀನು ಶಿಲುಬೆ ಹೇಳೆ ಮರಣಹೊಂದುವಾಗ ಅಲ್ಲ ಇಬ್ಬರೂ ಅಧಿಕಾರಿಗಳ ಇದ್ದರು ಎಂಬುದು ಗೋಚರವಾಗುತ್ತದೆ: ನಾಯಿ ನಮ್ಮತವಾದ ಮಹಾಯಾಜಕನಾಗಿ ಯಿಹಾದ್ಯಲಿಂದ ನಮ್ಮತಿನಲ್ಲಿಷ್ಟ ಹನ್ನನು ಮತ್ತು ಹನ್ನನನ್ನು ಅಧಿಕಾರಿದಿಂದ ತೆಗೆದುಹಾಕಿದಾಗ ಆತನ ಅಜಯನಾದ ಕಾರ್ಯಫಲನು ರೋಮನಲಿಂದ ನೇಮುತಮಾಡಲ್ಪಟ್ಟನು (ಲಾಕ 3:2; ಯೋಹಾನ 18:13, 14, 24, 28).

Joachim Jeremias ರವರು “ತ್ರಧಾನ ಯಾಜಕರನ್ನು” ಗುಲಿತಿನುಪುದರ ಬಗ್ಗೆ ಸ್ಥಳ್ಯ ವೃತ್ತಾನಪ್ರಷ್ಟ ಲೀಡಿಯಲ್ಲಿ ಅಧಿಬಿವರಣೆ ಕೊಳ್ಳಿದ್ದಾರೆ. ಪುರಾವೆಗಳನ್ನು ಹಲೆಕ್ಕಿಸಿದ ನಂತರ ಆತನ ಈ ಲೀಡಿ ಮುಕ್ತಾಯಗೋಳಿಸುತ್ತಾನೆ,

ದೇವಾಲಯದ ನಾಯಕನು ಆರಾಧನೆ ನಡೆಸಲು ಮತ್ತು ದೇವಾಲಯದ ಬಾಹ್ಯದ ವೃತ್ತಾನಪ್ರಷ್ಟ ಮಾಡಲು ಜಿವಾಭಾಲಿಯಲ್ಲಿ ಮಹಾಯಾಜಕನ ಕೆಳಗೆ ಇರುವ ಮುಖ್ಯ ಯಾಜಕ, ಮತ್ತು ಮಹಾಯಾಜಕನ ಮುಖ್ಯತ್ವನಾಗಿರುತ್ತಾನೆ. ಈ ಯಾಜಕನ ನಂತರ ಚಾರವೆಲ್ಲ ಕೆಲನ ಮಾಡುವ ಪರಂಪರೆಯ ಯಾಜಕರ ನಾಯಕ ಬರುತ್ತಾನೆ, ಯಾವ ಪರಂಪರೆ ಅಧಿವಾ ಕ್ರಮವಿದ್ದರೂ ಅಲ್ಲ ಕೆಲನದ ಹೇಳೆ ಇರುತ್ತಾರೆ. ಮತ್ತು ಈ ವಾರದ ಪರಂಪರೆಯ ದಿನಾಲು ನಾಲ್ಕಿಂದ ಒಂಭತ್ತು ನಾಯಕರುಗಳ ಕಾರ್ಯವಾಗಿರುತ್ತದೆ ... ಮಹಾಯಾಜಕನು ಯಾಜಕತ್ವದ ಹೇಳೆ ಅಧಿಕಾರಪ್ರಷ್ಟ ಒಂದು ನಿರ್ಧಿಷ್ಟವಾದ ಮಂಡಿಂ ರಚಿಸುವನು ಮತ್ತು ಆ ಮಂಡಿಂಯ ಸದಸ್ಯರಿಗೆ ತ್ರೈಕ್ಕಿಸಿದ ನ್ಯಾನಗಳ ಮತ್ತು ಹಕ್ಕು ಜಿಲಾಪಣೆ ಇರುತ್ತದೆ.<sup>34</sup>

“ಶಾಸ್ತ್ರಿಗಳು” ಮಾಡುವ ಉದ್ದೇಶದಿಂದ ಹಳೆ ಒಡಂಬಿಕೆಯಲ್ಲ ಬಿದ್ದಾಂತರು ಎಸ್ಟಿಸಿಕೆಂಡಿದ್ದರು. ಇವರು ಯಿಹಾದ್ಯ ನಾಯಿಲಯದ ದಾಖಲೆಗಳನ್ನು ನೋಡಿ ಕೊಳ್ಳಲ್ಪಟ್ಟರು ಮತ್ತು ಅವರಲ್ಲ ಕೆಲವರು ಬರೆಯುತ್ತಾ ಇದ್ದರು. ಈ ಕೆಲನವನ್ನು ಅವರು ಮಾಡುತ್ತಿರುವದಲಿಂದ ಅವರನ್ನು “ನಾಯಿವಾದಿಗಳಿಂದು” ಕರೆಯುತ್ತಿದ್ದರು (22:35; ಲಾಕ 5:17). ಯಾವಾಗ ಯಿಹಾದ್ಯ ಮಂದಿರಗಳ ನ್ಯಾಹನಗೊಂಡಬೇಕು (ಅದು ಸಹಜವಾಗಿ ಬಾಬೇಲ್‌ಗೆ ನೇರೆಹೊದ ನಮಯದಲ್ಲ) ಆಗ ಜೆಸ್ಯೂಸಿ ಬಿದ್ದಾಂತಕ ಪುರುಷರು ಅಭವ್ಯಾದಿ

ಹೊಂದಿದರು. ಶಾಸ್ತ್ರಗಳನ್ನು ಕಾಪಾಡುವುದು, ನಕಲು ಮಾಡುವುದು ಮತ್ತು ವಾಕ್ಯ ವಿವರಣೆ ಮಾಡುವದು ಅವರ ಉದ್ದೇಶಗಾಗಿತ್ತು. ಕೆಲನವು ನಾಮಾನ್ಯವಾಗಿ ಈ ಬರಹವಾಗಿತ್ತು. ಓದುವವರು ಮುಂದೆ ಇರುತ್ತಿದ್ದರು ಮತ್ತು ನಾಯಿಶಾಸ್ತ್ರಿಗಳ ಮೇಜಿನ ಹತ್ತಿರ ಇರುತ್ತಿದ್ದರು ಮತ್ತು ಆ ವಾಕ್ಯಭಾಗವನ್ನು ಓದಿದಂತಿಯೇ ಅದನ್ನು ನಕಲು ಮಾಡುತ್ತಿದ್ದರು. ಈ ನಕಲುಗಳನ್ನು ಯೆಹೋಧ್ಯ ಮಂದಿರಗಳಲ್ಲಿ ಹಂಜುತ್ತಿದ್ದಲಂದ ಪ್ರತಿಯೊಬ್ಬರು ದೇವರ ವಾಕ್ಯದ ಸಂಪೂರ್ಣ ನಕಲು ಮಾಡಿದ ಭಾಗ ಹೊಂದುತ್ತಿದ್ದರು. ಈ ಲೀಟಿಯಲ್ಲಿ ಅವರು ವಿಧ್ವಾಂಸರು ಮತ್ತು ಬೋಳಧಕರು ಎಂದು ಗುರುತಿಸಲ್ಪಡುವದು ತುಂಬಾ ಸರ್ಜವಾಯಿತು (23:2, 6-8). ಯೆರೂನೆಂಬಿನಲ್ಲಿ ನಿಪಾನವಿದ್ದ ಹೆರೋಳನು ಶಾಸ್ತ್ರಿಗಳೊಂದಿಗೆ ನಮಾಲೀಜಿನುತ್ತಿದ್ದನು; ಅವರಲ್ಲಿ ಕೆಲವರು ಸನ್ನೇದ್ರಿಯೋ ಮಂಡಜಿಗೆ ಸದನ್ಯರಾಗಿ ಸೇವೆ ಸಲ್ಲಾಸಿದ್ದಾರೆ.

ಮಹಾಯಾಜಕಲಿಗೆ ಮತ್ತು ಶಾಸ್ತ್ರಿಗಳಿಗೆ “ಮೆಸ್ಸಿಲಯನಾಗಿ ಹುಟ್ಟಿದವನು ಎಷ್ಟುದ್ದಾನೆ?” ಎಂಬ ಹೆರೋಳನ ಪ್ರಶ್ನೆ ಹಲಿಣಾಮ ಜೀವಿತ. ಇದು ಮೆಸ್ಸಿಲಯನ ಬರುವಿಕೆಯ ನಿಲಂಜೆಯ ಕುಲತ ಅವರ ತಿಳಿಬಿಕೆಯನ್ನು ಮತ್ತು ವಾಕ್ಯದ ಅಲಕ್ಷತೆಯನ್ನು ತೋರಿಸುತ್ತದೆ (ನೋಡಿಲ ಯೋಹಾನ 7:25-27, 40-42).

**ವಜ್ನ 5.** ಈ ಧಾರ್ಮಿಕ ನಾಯಕರು ಉತ್ತರಕ್ಕಾಗಿ ಹುಡುಕಾಡಬೇಕಾಗಿರಿಲಿಲ್ಲ. ಅವರಿಗೆ ಗೊತ್ತಿರುವ ಮತ್ತು ವಾಕ್ಯತ್ವ ಸಂಬಂಧಿಸಿದ ಉತ್ತರವನ್ನು ಹೆರೋಳನಿಗೆ ತೋಟ್ಟರು: ಯಾದಾಯದ ಬೀಳ್ಳೆಹೆಚ್ಚನಲ್ಲ ಮೆಸ್ಸಿಲಯನು ಹುಟ್ಟುತ್ತಾನೆಂದ ತ್ವಾದಿಯಾದ ಬೀಕನು ಹೊದಲೆ ನುಡಿದಿದ್ದನು. ಎಂಬುದಾಗಿ ತ್ವಾದಿಯ ಮುಖಾಂತರ ಜರೆದೆ ಎಂಬುವದು ಬೀಕನ ತ್ವಾದನೆಯ ಮನ್ಯಾಡಿಯ ನೂತ್ರವಾಗಿದೆ. “ಬರೆದೆ” (gegraptai) ಎಂಬುವದು ಮತ್ತೊಂದು ಸುವಾರ್ತೆಯಲ್ಲಿ ಅನೇಕ ನಾಲ ಕಾಣಿಸುತ್ತದೆ ಮತ್ತು ನಾಮಾನ್ಯವಾಗಿ ಹಳೆಬಡಂಬಿಕೆಯಿಂದ ಉಲ್ಲೇಖನೆಯನ್ನು ಹಿಂಡಿಸುತ್ತದೆ (2:5; 4:4, 6, 7, 10; 11:10; 21:13; 26:24, 31).

**ವಜ್ನ 6.** ಬೀಕ 5:2ರ ಹೇಳಿಕೆಯ ಇಜ್ಞಾಯ ಮೂಲದಿಂದ ತೆಗೆದುಕೊಳ್ಳಲಾಗಿದೆ, ಅದನ್ನು ಹೀಗೆ ಓದಬಹುದು:

ಎಷ್ಟಾತದ ಬೀಳ್ಳೆಹೆಚ್ಚೇ  
ಸಿಂನ ಯೆಹೋಧ್ಯ ಗ್ರಾಮಗಳಲ್ಲಿ ಜಿಕ್ಕಿದ್ದಾಗಿದ್ದರೂ,  
ಅನಾಯೀಲರನ್ನು ಆಳತಕ್ಕಬಂತು ನಿನ್ನೊಳಗಿಂದ ನನಗಾಗಿ ಹೊರಡುವನು.  
ಆತನ ಹೊರಡಿಸಿದ ಮೂಲವು ತುರಾತನವು, ಅನಾದಿಯಾ ಅದಿದ್ದು.

ಮತ್ತಾಯಿನಲ್ಲಿರುವ ವಾಕ್ಯವು ಹೀಗೆ ಹೇಳುತ್ತದೆ:

ಯೆಹೋಧ್ಯ ಸೀಳಮೀಯ, ಬೀಳ್ಳೆಹೆಚ್ಚೇ,  
ಯೆಹೋಧ್ಯದ ಮುಖ ಹಂಟುಂಗರಿಗಳಲ್ಲ, ಸಿಂನ ಎಷ್ಟು ಮಾತ್ರವೂ ನಷ್ಟಿದಲ್ಲ.  
ಬಬ್ಬ ಅಧಿಜತ ನಿನ್ನೊಳಗಿಂದಲೇ ಹೊರಡುವನು,

“ಬೀಳ್ಳೆಹೆಚ್ಚು ಎಷ್ಟಾತ” ಇದನ್ನು ಇಂದಿನ ನವಯುಗಕ್ಕೆ ನಲಯಾಗಿ “ಯಾದಾಯದ ಬೀಳ್ಳೆಹೆಚ್ಚು” ಎಂದು ಹೇಳುವರು. “ಯಾದ ಗೊತ್ತಿವು” “ಯಾದಾಯದ ನಾಯಕ” ರಾದರು, Robert H. Gundry ಸಲಹೆ ತೋಟ್ಟದ್ದಾರೆ,

ಹಿಬ್ರೂ ವಾಕ್ಯಭಾಗತ್ವ ಹೊಂದಿಕೊಳ್ಳುವ ಬೀರೆ ಬೀರೆ ಸ್ವರಗಳನ್ನು ಹೊಡುವದಲಿಂದ, ಮತ್ತಾಯಿನಲ್ಲಿ “ಅಳವರ್ಪ” ತ್ವಿಯಾಗಿ “ನಾಬಿರಾಯ” ಅಥವಾ “ಕುಲಗಳ” ಎಂದು ಓದುತ್ತೇವೆ (MT, LXX). ಅದಕ್ಕಾಗಿ ಆತನು ಕುಲವನ್ನು

ವರ್ಣಿಸಿದ್ದಾನೆ, ಶಂಗಾರೆಲೆ ಬೀಳತ್ತೆಹೆಚುನ್ನು ವರ್ಣಿಸಿದ ಹಾಗೆಯೇ ವರ್ಣಿಸಿದ್ದಾನೆ (“ಮತ್ತು ನಿನು, ಬೀಳತ್ತೆಹೆಚು”), ಯಾಕೆಂದರೆ ಯೆಣುವಿನ ಶ್ರೀಷ್ಠತೆಯನ್ನು ಧೃತಪಡಿಸಿ ದಾಖಿಲ ಪಂಶದ ಮೇಲೆ ಅಧ್ಯವನು ಎಂದು ವರ್ಣಿಸಿದ್ದಾನೆ (1:6-11).<sup>35</sup>

ಮುಂದೆ “ಇನ್ನಾಯೇಲರಾದ ನನ್ನ ಜನರನ್ನು ಯಾರು ಆಳುತ್ತಾರೆ” ಇದನ್ನು ಬಹುಶಃ 2 ನಮುವೇಲ 5:2 ಲಂದ ತೆಗೆದುಕೊಂಡಿರಬಹುದು. ಈ ವಾಕ್ಯಭಾಗವು ದಾಖಿಲದಿನಿಗೆ ಸಂಬಂಧಿಸಿದೆ ಹಾಗೂ “ಇನ್ನಾಯೇಲನ ಮೇಲೆ ಆಳುವವನು” ಎಂದು ತುಸ್ತುಹಿಸಲಾಗಿದೆ. (ಮೇಯಿಲನುವವನು ಎಂಬ ಜ್ಞಾನಯನ್ನು ಮಿಂತ 5:4ರಲ್ಲ ಕಂಡುಕೊಳ್ಳುತ್ತೇವೆ.) ಕೊನೆಯದಾಗಿ, ಮಿಂತ 5:2ರ ಮುಕ್ತಾಯ ಭಾಗವನ್ನು ಜಡಲಾಗಿದೆ.

ಈ ಹೊಂದಿಕೆಯ ಕುಲತ್ತಿ R. T. France ಹಿಂಗೆ ಬರೆದಿದ್ದಾರೆ. “ವಾಕ್ಯದ ಅನ್ಯಾಯನುವಿಕೆಯನ್ನು ನೂಜಿನುವರಂತೆ ಮತ್ತಾಯನು ದಾರಿಂ ಹಾಗಿ ಉಲ್ಲೇಖಿಸಿದ್ದಾನೆ,”<sup>36</sup> ಮೇಲ್ಲಿಯನು “ಆಡಳಿತಗಾರ” ದೇವರ ಜನರನ್ನು “ಮೇಯಿಲನುವಾತನು.” “ಮೇಯಿಲನುವಾತನು” ಎಂಬ ಶಬ್ದ ಹೆಚ್ಚಿಂದಿಕೆಯಲ್ಲ ರಾಜಕು ಅಥವಾ ಆಳುವವರಿಗಾಗಿ ಹೇಳುವಂಥದ್ದು (2 ನಮುವೇಲ 5:2-5; 7:4-7; ಯೇರಬ್ರಿಯಾ 23:1-4; ಯೇಹೆಜೀಲ 34:1-24).

ಮಹಾಯಾಜಕಲಿಗೆ ಮತ್ತು ಶಾಸ್ತ್ರಿಗಳಿಗೆ ಈ ಪ್ರವಾದನೆ ಗೊತ್ತಿದ್ದರೂ ನಹ, ಮಗುವನ್ನು ಮಡುಕಿ ಆರಾಧಿಸಲು ಯಾರಾದರೂ ಹೊಗಿ ತ್ರಯಕ್ತ ಮಾಡಿದರೋ ಎಂಬುದು ನಮಗೆ ಗೊತ್ತಿಲ್ಲ. ಇದಕ್ಕೆ ಸಂಬಂಧಿಸಿ Barclay ಹಿಂಗೆ ಬರೆದಿದ್ದಾರೆ, ಅವರ ತುಪತ್ತಿಯಿಯೂ “ನಂತರಾಣವಾಗಿ ವ್ಯಾತ್ಯಾನಪ್ರಭ್ಯಾದಾಗಿದೆ” ಮತ್ತು ಹಿಂಗೆ ನೇರಿಲನಲ್ಲಿಟ್ಟಿದೆ, “ಅವರು ತಮ್ಮ ದೇವಾಲಯದ ಧಾರ್ಮಿಕ ಕಾರ್ಯಗಳಲ್ಲಿ ತಲ್ಲಿನರಾಗಿದ್ದರು ಮತ್ತು ಅಧಿಕೃತವಾದ ಜ್ಞಾನಗಳು ಅವರನ್ನು ನಂತರಾಣವಾಗಿ ಯೇನುವನ್ನು ಕಡೆಗಳಿಸುವಂತೆ ಮಾಡಿದೆ.”<sup>37</sup>

## ಫೋಯನರೊಂದಿಗೆ ಫೋಡನ ರಹಸ್ಯ ಹೂಡಿ (2:7, 8)

“ಆಗ ಹೊಂದಿನ ಯಾರಿಗೂ ತಿಳಿದಂತೆ ಆ ಜೀಯಾಯಿನರನ್ನು ಕರೆಸಿ ಆ ನಷ್ಠತ್ವ ಕಾಣಿಸಿದ ಕಾಲವನ್ನು ಅವರ ಕಡೆಯಿಂದ ಜೀನ್ನಾಗಿ ತಿಳುತ್ತೇಂದು. <sup>38</sup> ನಿಂತು ಹೊಗಿ ಆ ತೂಸಿನ ಬಿಳಯದಲ್ಲಿ ಜೀನ್ನಾಗಿ ಬಿಜಾರಣೆ ಮಾಡಿಲಿ; ಅದು ಹಿತ್ತಿದ ಮೇಲೆ ನನಗೆ ತಿಳಿಸಿಲಿ; ನಾನೂ ಬಂದು ಅದಕ್ಕೆ ಅರ್ಥಜಳಿಸಿಕೊಂಡು ಎಂದು ಹೇಳಿ ಅವರನ್ನು ಬೀಳತ್ತೆಹೆಬಿಗೆ ಕಳುಹಿಸಿದನು.

ವರ್ಜನ 7. ಹೊಂದಿನ ಜೀಯಾಯಿನರನ್ನು ಕರೆಯಿಸಿಕೊಂಡನು. ಜನರನ್ನು ಮಳಿದ್ದೆಸಿನಬಾರದೆಂಬ ಉದ್ದೇಶದಿಂದ ಅವರನ್ನು ಯಾರಿಗೂ ತಿಳಿದಂತೆ ಕಳುಹಿಸಿದನು. ಈ ವಾಕ್ಯಭಾಗ ಅನೇಕ ಆಳುಭು ಕಾರಣಗಳನ್ನು ನೂಜಿಸಬಹುದು, ಅದನ್ನು ನಿಜವಾದ ಉದ್ದೇಶವನ್ನು ತ್ರಿಪಣಿಸಲು ಮನಸ್ಸಿರಾಲ್ಲ. “ರಹಸ್ಯ” ಎಂಬುದು ಕರೆಯಿಸಿಕೊಂಡದ್ದನ್ನು ಮತ್ತು ನಭೆಯು ಬಾಸಗಿ ತನದಿಂದ ಕೊಡಿತ್ತೆಂಬುದನ್ನು ಗೊಳಿಜಿಲನುತ್ತದೆ. ಜೀಯಾಯಿನಲ್ಲಿ ಗೊತ್ತಿರುವ ಮಾಹಿತಿಯನ್ನು ಮಾತ್ರ ತಿಳಿದುಕೊಳ್ಳುವ ಕೊಂಲಕೆಯಾಗಿತ್ತು; ಆ ನಷ್ಠತ್ವ ಕಾಣಿಸಿದ ಕಾಲವನ್ನು ಆ ಮಂಗಪು ಎಷ್ಟು ವರ್ಣಿಸಿದ ಮಗುವಾಗಿದೆ ಎಂದು ಲೆಕ್ಕ ಮಾಡುವುದೇ ಆಗನ ಉದ್ದೇಶವಾಗಿತ್ತು (2:16).

“ರಹಸ್ಯ” (lathrai) ಎನ್ನುವ ಗ್ರೀಕ್ ಶಬ್ದ ಹೊನ ಒಡಂಬಡಿಕೆಯಲ್ಲ ನಾಲ್ಕು ನಾಲ್ಕು ಮಾತ್ರ ಕಾಣಿಸಿಕೊಂಡಿದೆ. ಎರಡು ನಾಲ್ಕು ಮಾತ್ರ ಮತ್ತಾಯನ ವೊದಲ ಎರಡರ ಅಧ್ಯಾಯಗಳಲ್ಲಿ ಕಾಣಿಸುತ್ತದೆ. ನೀತಿಯಿಳ್ಳ ಯೋಂನೇಷನು ಮರಿಯಿಳನ್ನು ಕಾಣಾಡುವದಕ್ಕಾಗಿ ಅವಶ್ಯಕ

“ರಹನ್ಯ”ವಾಗಿ ಜಟ್ಟು ಜಡಬೇಕೆಂದುಕೊಂಡನು (1:19), ಮತ್ತು ದುಷ್ಟ ಹೆರೋದನು ಜೋಣಿಲುಸರೋಂದಿಗೆ “ರಹನ್ಯ”ವಾಗಿ ನಭಿ ಸೇಲ ತ್ರಿಸ್ತನಿಸ್ತು ನಾಶಮಾಡಲು ಅಪ್ಪಣಿ ಕೊಟ್ಟನು (2:7) ಎಂಬುದರ ಮಧ್ಯ ಬಹುಶಃ ಕಷ್ಟಕರವಾದ ವ್ಯಕ್ತಾನವುಂದು.

**ವರ್ಜನ 8.** ಅತನು ಕೇಳಿಕೊಂಡ ಮಾಹಿತಿ ಹಡೆದ ನಂತರ, ಹೆರೋದನು ಜೋಣಿಲುಸರನ್ನು ಬೀಳತ್ತೇಕೆಲ್ಲಿಗೆ ಕಷ್ಟಹಿಸಿದನು. ಮಗು ಇರುವ ಸ್ಥಳ ತಿಳಿಕೊಂಡ ಮೇಲೆ ಅವರು ಹಿಂತಿರುಗಿ ಬಂದು ಅತನಿಗೆ ಹೇಳಬೇಕು. ಆ ಸಮಯದಲ್ಲಿ ಅತನು ಬಂದು ಆ ಮನುಭಿಗೆ ಆರಾಧನೆ ಮಾಡಬೇಕು ಎಂದು ಅವರಿಗೆ ಅಪ್ಪಣಿ ಕೊಟ್ಟ ಕಷ್ಟಹಿಸಿದನು. ಹೆರೋದನ ಕುಲತು ನಮಗೆ ತಿಳಿದಿದ್ದಿಲಂದ, ಅತನ ಕರ್ತವ್ಯಾಜರಣಿ ಮತ್ತು ಮೋನಿಗಾಲಕೆ ಕುಲತು ಆಶ್ಚರ್ಯಪಡುವಂಥದ್ದು ಏನು ಇಲ್ಲ. ಅತನಿಗೆ ಯೇಣುವನ್ನು ಆರಾಧಿಸುವ ಆನೆ ಇಲ್ಲ; ಮತ್ತು ಜೋಣಿಲುಸರು ಯೇಣುವಿನ ಬಿಂಬಿ ತೆಗೆದುಕೊಂಡು ಅತನ ಕಡೆ ಹಿಂತಿರುಗಿ ಬರದಿದ್ದಿಲಂದ ಅತನ ಗುಲ ಸ್ವಷ್ಟವಾಯಿತು.

ಹೆರೋದನು ಜೋಣಿಲುಸರಿಗೆ ಕೊಟ್ಟರುವ ನಲಹೆಗಳಿಗೆ ನಂಬಂಧಿಸಿದಂತೆ, France ರವರು ಕೆಲವು ಮುಖ್ಯ ಅವಲೋಕನ ಅಂಶಗಳನ್ನು ಕೊಟ್ಟಿದ್ದಾನೆ:

ಇತಿಹಾಸದ ಹೆರೋದನು ಬಹಳ ಮೋನಿಗಾರಾರಿದ್ದನು ಮತ್ತು ಅನುದೇಶದವರ ಮೇಲೆ ಅತುಕೊಂಡು ಅವರ ಸಹಕಾರ ಬಯಸದ ಕರುಣೆ ಇಲ್ಲದವನು, ಮತ್ತು ಅವರೋಂದಿಗೆ ಅವನ ಸ್ನೇಹಿಕರ ದಂಡುಕಳನಬಹುದಾಗಿತ್ತೆಂದು ಕೆಲವು ನಾಲ್ಕಿ ಲಂಡಿತಾರಿ ಹೇಳಬಹುದು. ಅವರು ಹಿಂತಿರುಗಿ ಬಂದು ಅತನಿಗೆ ಬೀಕಾಗಿರುವ ಮಾಹಿತಿ ಸೀಡುತ್ತಾರೆ ಎಂದು ನಂಬಿಯಿದಂದ ನೋಡಲು ಯಾವುದೇ ಕಾರಣಗಳಾಗಿಲ್ಲ ಮತ್ತು ಸ್ನೇಹಿಕರ ಅವರೋಂದಿಗೆ ಇರುವುದು ಮನುವನ್ನು ಹುಡುಕುವದರಲ್ಲ ಅಹಾಯಕ್ಕೆ ಸೀಕ್ರತಿಹುದೆಂದುಕೊಂಡಿರಬಹುದು. ಮಾಹಿತಿಯನ್ನು ಮೋನಿಗಾಲಕೆಯಿಂದ ಹಡೆಯುವ ಅತನ ಅನೆ ಅತನ ಕೈಕೆಳಿಗಿನವರನ್ನು ಮೋನಿಗಾಲಗಳನ್ನಲ್ಲ ಅದಕ್ಕೆ ಬದಲಾಗಿ ಅನ್ಯಜಿನರೋಂದಿಗೆ ಕಲೆನ ಮಾಡಲು ಎದುರು ನೋಡುತ್ತಿದ್ದಿರಬಹುದು.<sup>38</sup>

## ಜೋಣಿಲುಸರು ಬೀಳತ್ತೇವಿಗೆ ಬಿಂಬಿ (2:9-12)

<sup>9</sup>ಅವರು ಅರನನ ಮಾತನ್ನು ಕೇಳಿ, ಹೊರಬಾಗ ಮುಂಡಿದೆಂದಲ್ಲಿ ಕಂಡ ನಕ್ಷತ್ರವು ಅವರೆ ಮುಂದೆ ಮುಂದೆ ನಡೆದು, ಕೊನು ಇನ್ನ ಸ್ಥಳದ ಮೇಲೆ ಬಂದು ನಿಂತಿತು. <sup>10</sup>ಅವರು ನಕ್ಷತ್ರವನ್ನು ಕಂಡು ಅತ್ಯಂತ ನಂತೋಳಿತಪಟ್ಟಿರು. ಮತ್ತು ಆ ಮನೆಯೆಂತಕ್ಕೆ ಹೊರಿ <sup>11</sup>ಆ ಕೂನನ್ನು ಅದರ ತಾಯಿಯಾದ ಮಲಯಿಳ ಬಿಂಬಿಯಲ್ಲಿ ಕಂಡು ಅದಕ್ಕೆ ನಾಕ್ಷಾಂಗನಮನ್ನಾರ್ಥ ಮಾಡಿ ತಮ್ಮ ಗಂಟುಗಳನ್ನು ಜಿಜ್ಞಾಸಿ ಅದಕ್ಕೆ ಜಿಸ್ತು ಧಾರೆ ರಕ್ತಬೀಳಿಗಳನ್ನು ಕಾಣಿಕೆಯಾಗಿ ಕೊಟ್ಟಿರು. <sup>12</sup>ಅ ಮೇಲೆ ದೇವರು ಕನಹಿನಲ್ಲಿ ಅವಲಿಗೆ - ನಿಂತು ಹೆರೋದನ ಬಿಂಬಿ ತಿರುಗಿ ಹೊಣಗಿಬಾರದೆಂದು ಅಪ್ಪಣಿಕೊಟ್ಟಿದ್ದಿಲಂದ ಅವರು ಮನೆತ್ತಾಂದು ದಾಲಿಯಿಂದ ತಮ್ಮ ದೇಶಕ್ಕೆ ಹೊರಣುಹೊಳಿದರು.

**ವರ್ಜನ 9.** ಈ ವರ್ಜನವು ಜೋಣಿಲುಸರು ಹಿಂಬಾಳಿಸಿರುವ ಆ ನಕ್ಷತ್ರವು ನಾಮಾನ್ಯವಾದದ್ದಲ್ಲಿ ಎಂದು ದೃಢಪಡಿಸುತ್ತದೆ. ನಹಜವಾಗಿ ಇದು ಅಗೋಜರವಾಗಿರಬಹುದು ಇಲ್ಲವೆ ಸ್ಥಿರವಾಗಿದ್ದ ಜೋಣಿಲುಸರು ಯೆರಳನಲೇಬಿಗೆ ಹೊಗೆನ ನಮಯದಲ್ಲಿ ಕಾಣಿಸಿಕೊಂಡಿರಬಹುದು. ಬೀಳತ್ತೇವಿಗೆ ಹೊಗೆಲು ಅವರು ಷುರಂಭಿಸಿದ ತಣ್ಣಿಂಬಿ ಪರಲೋಕದ ಮಾರ್ಗದರ್ಶನ ಮತ್ತೆತ್ತಾಂದಾವರ್ತಿ ಜಲನಲು ಷುರಂಭವಾಯಿತು, ಮಗು ಇರುವ ಸ್ಥಳದ ಮೇಲೆ ಅದು ಬಂದು ನಿಂತಿತ್ತು. ಈ ಅನಾಧಾರಣವಾದ ನಕ್ಷತ್ರವು

ಜೋಂಯಿನರನ್ನು ಬೆಲ್ಲೇಹೆಬಿಗೆ ನಡೆಸಿತು ಮತ್ತು ಮನು ಇದ್ದ ಅದೇ ಮನಿಗೆ ನಡೆಸಿತು. ಇದು Johannes Kepler ಮತ್ತು Karl Wieseler ರವರು ಸೃಷ್ಟಿಯಲ್ಲ ಗೊಳಿಸಿರಬಾಯಿತು ಎಂದು ಹೇಳಿದ್ದ ಕಲ್ಪನೆಯಲ್ಲವೆಂದು ಧೃಥಪಡಿಸುತ್ತದೆ (ನೋಡಿಲ ವಿಶ್ಲೇಷಣೆ 2:2).

**ಪಜನ್ 10.** ಅವರು ನಕ್ಷತ್ರವನ್ನು ಕಂಡು ಅಕ್ಯೂರ್ತ ನಂತೋಣಹಪಟ್ಟಿರು. ಜೋಂಯಿನರು “ನಕ್ಷತ್ರ” ನೋಡಿದ ತಕ್ಷಣ “ನಂತೋಣಹಪಟ್ಟಿರು.” ಈ ನಕ್ಷತ್ರ ಅವರನ್ನು ಮಾಡಣದಿಂದ ಯೂದಾಯಕ್ಕೆ ನಡೆಸಿತು. ಇದೇ ನಕ್ಷತ್ರ ಅವರನ್ನು ಬೆಲ್ಲೇಹೆಬಿಗೆ ಮಾಗ್ರ ದ್ರಷ್ಟನ ಮಾಡಿತು, ಅವರ ದೂರ ಪ್ರಯಾಣದ ಲುಧೀಳ ಆ ಕಾನಾಗಿರುವ ಯೇನುವನ್ನು ನೋಡುವದೆ ಅಗಿತ್ತು. “ಅಕ್ಯೂರ್ತ ನಂತೋಣಹಪಟ್ಟಿರು” ಎಂಬ ಈ ವಾಕ್ಯಭಾಗ, ಜೋಂಯಿನಲಿಗೆ ಅಕ್ಯೂರ್ತ ನಂತೋಣ ಮತ್ತು ಅತ್ಯಾಷ್ಟಯುವುಂಬಾಯಿತೆಂದು ಸಿಳ್ಳಿಯವಾಗಿ ತೋಲಿಸುತ್ತದೆ. ನಾನ್ಯಾಸಿಕನಾದ ಯೋಜನಾನು ಮತ್ತು ಯೇನು ಹುಟ್ಟಿದಾಗ ಲಾಕನು ಬಿಶ್ಲೇಷಿಸುವದರಲ್ಲಿ ಇದಕ್ಕೆ ನಲ್ನಾಗುವಾದ ನಂತೋಣದ ಭಾಷೆ ಮತ್ತು ನೊಂತ್ರವನ್ನು ನಾವು ಕಾಣುತ್ತೇವೆ (ಲೂಕ 1:14, 44, 46, 47; 2:10, 14, 20).

**ಪಜನ್ 11.** ಯೋಂಸೆಂಥನು, ಮಲಿಯಳ, ಮತ್ತು ಮನು ಇರುವ ಮನೆಯಲ್ಲ ಜೋಂಯಿನರು ತ್ವರೇಶ ಮಾಡಿದರು. ಹಿಂದೆ ಹೇಳಿದಂತೆ, ಅಲ್ಲ ಭತ್ತ ಅಥವಾ “ಗೋಂದಾಯಾಗ್ರಾ” ಅಲ್ಲ ಶ್ರವಣಸಿಸಿರುವುದಿಲ್ಲ (ಲೂಕ 2:7). ಯೇನು ಹುಟ್ಟಿದ ತಕ್ಷಣ ಜೋಂಯಿನರು ಅಲ್ಲಿಗೆ ಬಂದರು (ಲೂಕ 2:1-20). ಅವರು ಬಂದ ಕಾಡಲೇ ಕುಂಟಂಬದವರು ದೇವಾಲಯಕ್ಕೆ ಭೇಟಿ ಕೊಟ್ಟಿರು (2:22-38), ಮಲಿಯಳ ಸೂತಕದ ನಲವತ್ತು ದಿನಗಳಿಗೆ ತಕ್ಷಿದ ನಂತರ ಅದು ನಂಭಿಸಿತು (ಲೂಕ 2:22; ನೋಡಿಲ ಯಾಜಿಕಕಾಂಡ 12:1-4). ಜೋಂಯಿನರು ದೇವಾಲಯಕ್ಕೆ ಭೇಟಿ ಕೊಡುವದಕ್ಕೆ ಮುಂಜಿ ಬಂದಿದ್ದರೆ, ಅವರ ಬೆಲೆಬಾಳುವ ಕಾಟಿಕೆಯು ಬಡದಂಹತಿಗಳು “ಒಂದು ಜೋಂಡಿ ಬೇಳಿಕೆಕ್ಕಿಂತಲೂ ಎರಡು ಹಾಲಿವಾಚ ಮಲಗಳಿಗಿಂತಲೂ” ಹೆಚ್ಚಿಗೆ ಬಿಉ ಕೊಡಬಹುದಾಗಿತ್ತು (ಲೂಕ 2:23, 24; ನೋಡಿಲ ಯಾಜಿಕಕಾಂಡ 12:8)<sup>39</sup> ಎಂದು Hendriksen ರವರು ಸೂತಕಿಸಿದ್ದಾರೆ. ಇನ್ನು ಹೆಚ್ಚಾಗಿ Lewis ಹೀಗೆ ಗುರುತಿಸಿದ್ದಾರೆ, ಜ್ಞಾನಿಗಳ ಭೇಟಿಯ ನಂತರದ ತಕ್ಷಣವೇ “ಬಗುತ್ತಕ್ಕೆ ನಿರ್ಗಮನವಾಗಿರಬಹುದೆಂಬ ಅಜಿತ್ತಾಯವನ್ನು ಮತ್ತುಯನು ಮುದ್ರಿಸಿರಬಹುದು.”<sup>40</sup>

ಅವರು ಬಂದ ತಕ್ಷಣ, ಆ ಜೋಂಯಿನರು ಮನುಖಿನ ಮುಂದೆ ನಾಷ್ಟಿಂಗೆ ನಮುನಾಲ್ಲ ಮಾಡಿ ಮತ್ತು ಅತನನ್ನು ಆರಾಧಿಸಿದರು (ನೋಡಿಲ ವಿಶ್ಲೇಷಣೆ 2:2). ಅವರು “ಅತನನ್ನು” ಆರಾಧಿಸಿದರು ಮತ್ತು ಆತನ ತಂದೆ ತಾಯಿಗಳನ್ನುಲ್ಲ ಎಂಬುದನ್ನು ಇಲ್ಲ ಗಮನಿಸಬೇಕು. ಈ ಮನುಷ್ಯರು ಕೇವಲ ಶ್ರೀಸ್ತನನ್ನು ಕಂಡುಕೊಳ್ಳುತ್ತಿರುವುದು ಬಂದಿರುವ ಅತ್ಯಾನ್ತಿಯಿಳ್ಳ ಅನ್ಯರಾಗಿದ್ದಾರೆಂಬುದು ತಣ್ಣದ ಕಲ್ಪನೆ ಎಂದು ಅವರ ಕಾಯಾಗಳಿಗೆ ತೋಲಿಸುತ್ತದೆ. ಅವರು ಯೆಹೆಬ್ರಾಗಿರಬಹುದು, ಯೆಹೆಬ್ರಾಗಿರಬಹುದು ಹೊಂದಿದವರಾಗಿರಬಹುದು ಎಂಬ ಅಜಿತ್ತಾಯವನ್ನು ಬಲಪಡಿಸುತ್ತದೆ.

ತ್ರಾಜಿನ ಪ್ರವರ್ತನೆಯ ಕಾಣಿಕೆ ಕೊಡುವದು ಒಂದು ಆಜಾರಾವಾಗಿತ್ತು. ಇಂಥಹ ಕಾಣಿಕೆ ಒಂದು ಹಣ್ಣದವರು ಕೊಡುವಾಗ ಅದು ಅವಲಗಿಂತಲೂ ತ್ವರಿಸಿದಿಯಾದವಲಿಗೆ ಕೊಡುವಂಥದ್ದು ಎಂದು ಅದು ತೋಲಿಸುತ್ತದೆ. ಆದುದಲಿಂದ, ಈ ಜೋಂಯಿನರು ತಂದೆ ಕಾಣಿಕೆಗಳು ಅವರ ಪ್ರೇಕ್ಷಣಿಗಿಂತ ಹೆಚ್ಚಾದವರೆಂದು ಸೂತಕಿನಲ್ಲಿಟ್ಟಿದೆ. ಗಂಟಗಳನ್ನು ಜಿಜ್ಞಾಸು ಎಂಬುದು ಹೆಚ್ಚಿಗೆ ಇರಬಹುದು - ಬಹುಶಃ ಅದು “ವಜಾನೆ ಕೊಳ್ಳ” (NRSV; NLT) - ಕಾಣಿಕೆಗಳನ್ನು ತೆಗೆದುಕೊಂಡು ಹೊಳಗೊಂಡಿನ್ನು ಹೆಚ್ಚಿಗೆ. “Thesaurus” ಎಂಬ ಇಂಗ್ಲೀಷ್ ಶಬ್ದದ ಹಿಂದೆ ರ್ಯೂಕ್ ಶಬ್ದ (thēsauros) ಇದೆ, ಅದರ ಅಥವಾ “ಹದಗಳನ್ನು ಕಾಡಿಟ್ಟ ಹೆಚ್ಚಿಗೆ.”

ಜಿನ್ನೆ ದೂಹ, ರಕ್ತಬೀಳಾಚ, ಈ ಮಾರು ಕಾಣಿಕೆಯಲ್ಲ ಒಂದಿಗೊಂಡಿದೆ. ಜಿನ್ನೆವನ್ನು

ನಾಮಾನ್ಯವಾಗಿ ರಾಜಲಿಗೆ ಕೊಡುತ್ತಿದ್ದರು (ಇ ಅರಸುಗಳ 10:2, 10; 2 ಪೂರ್ವಕಾಲವ್ಯತ್ಸೂಂತ 9:20-24; ಯೀಶಾಯ 60:9). “ಧಾರ” ಅಕ್ಷರಾಜ್ಯವಾಗಿ “ಶುಭದ್ರಾವಾದ ನುವಾನನೆ ಪ್ರವ್ಯ” ಎಂದು ಅಧರ, ಇದನ್ನು ವರ್ಗಕೈ ಸೇಲದ ಮರದ ತೆಗಳಿಯನ್ನು ಹಿಂಡಿ ತೆಗೆದ ಅಂಟು ಅಥವಾ ಪ್ರವ್ಯ ಹರಾಧರ, ನಾಮಾನ್ಯವಾಗಿ ಅರೇಜೀಯಾ ದೇಶದ ದ್ವಿಷಿಂ ಭಾಗದಲ್ಲಿರುವ ನುಣ್ಣಕಲ್ಲನ್ನು ಈ ಮರಗಳ ಬೆಳೆಯುತ್ತವೆ. ಇದನ್ನು ನುಡುವಾಗ ನುಂಗಧ ವಾನನೆ ಬರುವದಲಿಂದ ದೇವರನ್ನು ಆರಾಧಿಸಲು ಉಪಯೋಗಿಸುತ್ತಿದ್ದರು (ಖಿಮೋಜನ ಕಾಂಡ 30:8, 34-38). ಇದು ಇನ್ನು ಬೆಲೆ ಬೆಲೆ ಕೆಲಹಕ್ಕಾಗಿ ಉಪಯೋಗಿಸುವರು, ಶವಗಳನ್ನು ಕೆಡದಂತೆ ಇಡುವದಕ್ಕಾಗಿ, ಹೊಗೆಯಿಲ್ಲಬ್ಬ ಶುಭದ್ರಮಾಡುವದಕ್ಕಾಗಿ ಮತ್ತು ಕೆಲವು ಜೀವಿತಗಳಿಗಾಗಿ ಉಪಯೋಗಿಸುತ್ತಿದ್ದರು. ರಕ್ತಬೋಳಿ ಅಂಟು ಅಥವಾ ಪ್ರವ್ಯವಾಗಿದೆ. ಇದು ನಹ ಅರೇಜೀಯ ದೇಶದಲ್ಲಿ ಬೆಳೆಯುವ ಕಣಂಮಂಡಲ (ನಾಂಬ್ರಾಜಿ) ಮರದಿಂದ ಬರುತ್ತದೆ. ಈ ಅಂಟನಿಂದ ನುಂಗಧ ಪ್ರವ್ಯವನ್ನು ತಯಾರಿಸಿ ಅದನ್ನು ಹಾಸಿಗೆಯ ಮೇಲೆ ಉದಿಲನ್ನುತ್ತಿದ್ದರು (ಜ್ಞಾನೋಳಿತಿ 7:17), ಅಥವಾ ಬಳ್ಳಿಗಳಿಗೆ ಹಾಕುತ್ತಿದ್ದರು (ಕೀರತಿನೆ 45:8). ಇದನ್ನು ಘಟಕ ಹರಾಧರವಾಗಿ ಕೆಲವು ಪ್ರವ್ಯಗಳಲ್ಲಿ ಮತ್ತು ಅಭಜೆಕದ ಎಳ್ಳೆಯಲ್ಲಿ ಖಿಶಣ ಮಾಡಿ ಬಳಸುತ್ತಿದ್ದರು (ಖಿಮೋಜನಕಾಂಡ 30:23-25), ಮುತ್ತ ದೇಹದ ಮೇಲೆ ಲೇಹಿ ನುತ್ತಿದ್ದರು (ಯೋಹಾನ 19:39, 40). ಇದನ್ನು ದ್ರಾಕ್ಷಾರನದೊಂದಿಗೆ ಖಿಶಣಮಾಡುವಾಗ ಇದನ್ನು ಪ್ರಜ್ಞಾಹಿಣನತೆಗಾಗಿ ಉಪಯೋಗಿಸುತ್ತಿದ್ದರು (ಪೂರ್ವ 15:23). ರಕ್ತಬೋಳಿ ಮತ್ತು ಧಾರ ಕ್ರಿಸ್ತನ ಕಾಲದಲ್ಲಿ ಒಬತ್ತ ಬೆಲೆಯಿಷ್ಟುದ್ದಾಗಿತ್ತು ಇಂದಿನ ಕಾಲದಲ್ಲಿ ಅದು ಕಡಿಮೆ ಬೆಲೆಗೆ ಸಿಗುವಂಥರ್ಥದಾಗಿದೆ.<sup>41</sup>

**ಪಜನ 12.** ಬೇಲ್ಲೆಕೆಮನ್ನು ಜಿಡದಕ್ಕಿಂತ ಹೊದಲು, ಜೋಯಿನಲಿಗೆ ಕನಸಿನಲ್ಲಿ ದೇವರು ಅವಲಿಗೆ ಆಯಗಿ ಹೇರೋದನ ತಡೆ ಯೆರಾನಲೇಬಿಗೆ ಹೊಗಬೇಳಿ ಎಂದು ಎಜ್ಜಲಿಸಿದನು; ಆತನು ಆ ಮಗುವಿನ ಸ್ಥಳ ಹೇರೋದನಿಗೆ ಹೇಳುವದು ಬೇಕಾಗಿರಿಲಲ್ಲ. ಅದಕ್ಕಾಗಿಯೇ ಅವರು ಮತ್ತೊಂದು ದಾಲಯಿಂದ ತಮ್ಮ ದೇಶಕ್ಕೆ ಹೊರಟುಹೊಂದಿರು. ದೇವರು ಕೆಲವು ನಾಲ್ಕ ಕನಸಿನ ಮುಖಾಂತರ ಮಾತಾಡುವದನ್ನು ಕಳಿ ಒಡಂಬಿತೆ ಮತ್ತು ಹೊನ್ ಒಡಂಬಿತಿಯಲ್ಲಿ ನೋಡುತ್ತೇನೆ.<sup>42</sup> ಕೆಲವರು, ದೇವರು ಇಂದಿನ ದಿನಗಳಲ್ಲಿಯೂ ನಹ ಕನಸಿನ ಮುಖಾಂತರ ಮಾತಾಡುತ್ತಾನೆಂದು ಬೋಧಿಸುತ್ತಾರೆ. ಹಂಜಾಶತ್ತಮ ದಿನದಂದು, ಹೇತುನು ಹಬಿತ್ತಾಡುತ್ತನ ನುಲನುವಿಕೆಯನ್ನು ಯೋಜಿಲನ ಪ್ರವಾದನೆಯ ನೇರವೇಲಕೆ ಎಂದು ಖಿರಲಿಸಿದ್ದಾನೆ: “ಸಿಮ್ಮೆಲ್ಲರುವ ಗಂಡನರು ಹಿಂಗನರೂ ಪ್ರವಾದಿಸುವರು; ಸಿಮ್ಮೆ ಯೋಧನಂತ್ರಿಗೆ ದಿಪ್ಯದರ್ಶನಗಳಾಗುವವು; ಸಿಮ್ಮೆ ಹಿಂತಿಯಲಿಗೆ ಕನಸುಗಳು ಜೀಳುವವನನು” (ಅಷ್ಟೋನ್ತುಲರ ಕೃತ್ಯಾಗಳು 2:17; ನೋಡಿಲ ಯೋಜೆಲ 2:28). ಪ್ರವಾದನೆ ಮತ್ತು ದರ್ಶನಗಳಂತಹೀ ಕನಸಿನ ಮುಖಾಂತರ ಮಾತಾಡುವಯ ಹೊದಲನೆ ಶತಮಾನದ ಸಭೆಗೆ ಅಧ್ಯಾತ್ಮ ಕಾಲದ ಭಾಗವಾಗಿತ್ತು. ಯಾವಾಗ ಕ್ರಿಸ್ತನ ಪ್ರಕಟಣೆಯನ್ನು ನಂತರೂಣವಾಗಿ ಕೊಟ್ಟನೋ ಆವಾಗ ಇವುಗಳೆಲ್ಲವು ಮುಗಿದು ಹೋದವು (ನೋಡಿಲ 1 ಕೊಲಿಂಧ 13:8-10). ಇಂದು ನಮಗೆ ದೇವರ ತನ್ನ ಮಗನ ಮುಖಾಂತರ ಮತ್ತು ದೈವ ಪ್ರೇರಣವಾಗಿರುವ ವಾಕ್ಯಗಳ ಮುಖಾಂತರ ಮಾತಾಡುತ್ತಾನೆ (ಅಜ್ಯಾಯ 1:1, 2).

## ಖಾತೆಗಳು

### ತ್ವಿಸ್ತನಿಗಾಗಿ ಜೋಯಿನರ ಪ್ರಾರ್ಥನೆ (2:1-12)

ಮೂಡಣ ದೇಶದಿಂದ ಬಂದು ಕ್ರಿಸ್ತನನ್ನು ಹುಡುಕಿದ ಜೋಯಿನರು ಇಂದು ಕ್ರಿಸ್ತನನ್ನು ಹುಡುತ್ತಾವರೆ ಮತ್ತು ತಂಬಾ ಹತ್ತಿರವಾಗಿ ಆತನನ್ನು ಹಿಂಬಾಲನುವವರಿಗೆ ಒಂದು

ಉದಾಹರಣೆಯಾಗಿದ್ದಾರೆ.

ಅವರ ಹುಡುಕಾಟ ಅನೂಕೂಲಕರವಾಗಿರಿಲ್ಲ (2:1). ಆ ಜ್ಞಾನಿಗಳು ಅರೇಜಯಾ, ಬಾಬೀಲ್ ಅಥವಾ ಪಷಿಕ್ಯಾದಿಂದ ಬಂದವರೇ ಇಲ್ಲವೇರೇ ಎಂಬುದರೇಂದಿಗೆ ನಂಬಂಥಭಿಲ್ಲದೆ, ಅವರು ತುಂಬಾ ಯರಹಿಂದ ಶ್ರಯಾಣಮಾಡಿ ಬಂದರು. ಫಲವತ್ತಾದು ಅಧಿಕ ಜಂಡೂಕ್ತಿಯ ರಸ್ತೆಯ ಮುಖಾಂತರ ಶ್ರಯಾಣಮಾಡಿ ಯೆರೂನೆಂಬಿಗೆ ಬಂದಿರಬಹುದು. ಅವರು ತಮ್ಮ ಸಮಯ, ಹಣ, ಮತ್ತು ಶಕ್ತಿಯನ್ನು ಕ್ರಿಸ್ತನನ್ನು ಹುಡುಕಲು ತ್ಯಾಗಮಾಡಿದರು. ಇಂದು ಆತನನ್ನು ಹಿಂಬಾಣನುವವರು ನಿಜವಾದ ಶಿಷ್ಯತ್ವಕ್ಕೆ ಅವರು ಮಾಡಿದ ತ್ಯಾಗಕ್ಕಿಂತ ಕಡಿಮೆಯನ್ನು ಬಯನುಪುದಿಲ್ಲವೆಂದು ಕಂಡುಕೊಳ್ಳುತ್ತಾರೆ (ಲಾಕ 9:23).

ಅವರ ಹುಡುಕಾಟಕ್ಕೆ ನಷ್ಟಿಕೆ ಬೇಕಾಗಿತ್ತು (2:2). ಜ್ಞಾನಿಗಳು ಯೆರೂನೆಂಬಿಗೆ ಬಂದಾಗ, ಅವರು ಜನರನ್ನು ಹೊನ ರಾಜನು ಹುಟ್ಟಿದವನು ಎಂಬೆಂದು ಕೇಳಿದರು. ಇಂದು ಯೆನುವನ್ನು ಹುಡುಕುವವರಿಗೂ ನಂತರ ಅಂಥಕ ನಷ್ಟಿತೆಯ ಹೃದಯಬೇಕು ಮತ್ತು ಹೆಚ್ಚಿನ ಜ್ಞಾನ ಹೊಂದಿರುವವರಿಗೆ ಪ್ರಶ್ನೆಗಳನ್ನು ಕೇಳಬೇಕು (ನೋಡಿಲ ಅಪ್ಪೊನ್ತಲರ ಕೃತ್ಯಾಗಿ 8:30, 31).

ಅವರ ಹುಡುಕುವಿಕೆ ಕೋಲಾಹಲ ಲಂಘಿಮಾಡಿತು (2:3). ಜೋಣಿನರ ಪ್ರಶ್ನೆಗಳು ಹೆರೋದನನ್ನು ಕೆಡಿತು, ತನ್ನ ಸೀಂಹಾಸನಕ್ಕೆ ತ್ವರಿಸ್ತ್ವಾದ ಇದ್ದಾನೆಂದು ಅರೆನಿಗೆ ಹೆದರಿಕೆಯಂಬಾಯಿತು. ಯಥಾಗ್ತಿ ಮುಂದುವರೆಯಬೇಂಬ ಜನರಿಳಿ ಕಳವಳವುಂಬಾಯಿತು, ಹೆರೋದನು ಅಪಾಯಿಕರವಾದ ಹಿಂನಾಕಾಂಡ ಮಾಡದಂತೆ ತಡೆದರು. ಅದೇ ತರಹ, ಇಂದು ಒಬ್ಬನು ಯೆನುವನ್ನು ಹುಡುಕಿದರೇ ತಮ್ಮ ಜೀವನ ಶೈಲಿಯಲ್ಲ ತ್ಯಾಗಿರುವ ತೆಲವರಿಲ್ಲ ಅನಮಾಧಾನವನ್ನು ಉಂಟುಮಾಡುತ್ತದೆ. ಕೆಲವು, ಬೆಳಕಿಗೆ ಕ್ರತೀಯನ್ನು ಬಹಿರಂಗಪಡಿಸುವ ಗುಣವಿದೆ (ಎಥನ 5:6-14).

ಅವರ ಹುಡುಕುವಿಕೆ ವಾಕ್ಯದ ಅಧಾರದ ಮೇಲೆ ಅವಲಂಭಿಸಿದೆ (2:4-6). ಜ್ಞಾನಿಗಳ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಾಗಿ - ಯೆರೂನೆಂಬಿನಲ್ಲಿಲ್ಲ ಬ್ಯಾಹಿಸಿದ್ದಷ್ಟು - ಹೆರೋದನು ಯೆಹೋದ್ಯ ನಾಯಕಲಿಗೆ ನಲಹೆ ಕೇಳಿದನು. ಕ್ರಿಸ್ತನು ಬೇಂತ್ಕೆಂಬಿನಲ್ಲ ಹುಟ್ಟುತ್ತಾನೆಂದು ದೇವರ ವಾಕ್ಯದಿಂದ ಅವರ ತಿಳಕೆಂಡಿದ್ದರು (ಬಿಂಕ 5:2). ಇಂದು ಯಾರು ಕ್ರಿಸ್ತನನ್ನು ಹಿಂಬಾಣಸೆಂದಿದ್ದಾರೇ ಅವರು ಆತನ ಕುಲತು ನಾಖಿಕೊಡುವ ವಾಕ್ಯಗಳನ್ನು ನಮಾಲೋಜಿಸಿಬೇಕು (ನೋಡಿಲ ಅಪ್ಪೊನ್ತಲರ ಕೃತ್ಯಾಗಿ 17:11).

ಅವರ ಹುಡುಕುವಿಕೆಯನ್ನು ಇತರರು ನಕಾ ಮಾಡಿದರು (2:7, 8) ಆ ಕೂಸಿನ ಬಿಂಬಿಯದಲ್ಲಿ ಜನ್ಮಾಗಿ ವಿಜಾರಣೆ ಮಾಡಿಲ ಅದು ಸಿಕ್ಕಿದ ಮೇಲೆ ನನಗೆ ತಿಳಿಸಿಲ ಎಂದು ಅ ಜ್ಞಾನಿಗಳಿಗೆ ಅಪ್ಪಣಿ ಮಾಡಿದನು. ತೇಲಿಕೆಯ ನೆರವರಿ, ಅವನು ಹೊನದಾಗಿ ಹುಟ್ಟಿದ ರಾಜನಿಗೆ ಅಡ್ಡಜೆಂಬೆಂದು ಹೇಳಿದನು. ಅದರಂತೆ, ಇಂದು ಕೂಡ ಅನೇಕರು ಯೆನುವನ್ನು ಹುಡುಕುವಾಗ ಅವರ ಉದ್ದೇಶವು ಶುಭ್ರವಾದುದಲ್ಲ (ನೋಡಿಲ ಫಿಅಪ್ಪಿಯ 1:17).

ಅವರ ಹುಡುಕಾಟದ ಫಲಾರ್ಥ ಮಹಾ ಅನ್ವಯ (2:9, 10). ಜ್ಞಾನಿಗಳು ಯೆರೂನೆಂಬಿನಿಂದ ಬೇಂತ್ಕೆಂಬಿಗೆ ಹೊನುವಾಗ, ವೊದಲು ನೋಡಿದ ನಕ್ಷತ್ರ ಮೂಡಣದಲ್ಲ ಪ್ರನಃ ಕಾಟಿಸಿತು. ನಾವು ಈಗ ಮನು ಹುಟ್ಟಿದ ಸ್ಥಳಕ್ಕೆ ಹತ್ತಿರವಾಗಿದ್ದೆವೆಂದು ತಿಳಿದ ತಕ್ಷಣವೇ ಅವರಿಗೆ ಅತ್ಯಂತ ನಂತೋಷವಾಯಿತು. ಯಾವಾಗ ಒಬ್ಬನು ಯೆನುವನ್ನು ಹುಡುಕಿ ನಿಲನ್ ದೀಕ್ಷಾನ್ಯಾಸ ಮಾಡಿಸಿ ಕೊಂಡು ದೇವರ ಮಗನಾಗುತ್ತಾನೋ, ಅದು ನಂತೋಷದ ಸಮಯವಾಗುತ್ತದೆ (ನೋಡಿಲ ಅಪ್ಪೊನ್ತಲರ ಕೃತ್ಯಾಗಿ 8:35-39). ಜೀವನದ ಕೆಡುಕುಗಳನ್ನು ತಿರನ್ನಾರಮಾಡಿಲ, ಕೈನ್ತುರು ಯಾವಾಗಲೂ ದೇವರಿಲ್ಲ ನಂತೋಷ

పంచవదక్కుగి కరేయల్పట్టిద్దారే (థిత్తప్పి 4:4-7).

అపర హడుకాట రాజన ఆరాధనేయల్ల ముక్కుయవాయతు (2:11, 12). బీట్లేహేమనల్లయ మనెయన్న తచేశిసిద తక్షణ జ్ఞానిగళ మొదల అంతరో న్యూత్తింయ లేలన, నేలక్కు జిద్దు యీసువన్న ఆరాధిసువయ. నంతర అపరు తమ్మ కాటికేగళన్న జిస్సు ధాక, రక్తబ్లోఇగళన్న అఫిసిదరు. ఇందు యార్యారు యీసువన్న కండుకేండిద్దారే అపరేల్లరూ లుజద తమ్మ జిఎపసదలేల్లా క్రిస్తును ఏనాగిద్దానో మతు ఆకను ఏను మాడిద్దానో అదక్కాగి క్రిస్తునిగ సేంత్తుత మాడుత్తు ఇరబేటు (సోండల ప్రైకటఁ 5:8-14).

David Stewart

## యీసువన్న ఘడతువ జ్ఞాన (2:1, 2)

శ్రుతియోందు శతమానదల్ల, ఆకన జననదింద ఇందినపరేగ పురుషరు, స్త్రీయరు యీసువన్న ఘడకుత్తిద్దారే. నచుగే జ్ఞానద కోరతే ఇద్దరే అదకేష్టస్తుర నాపు కేంజికోళ్చుట (7:7, 8; యాహోబ 1:5-8).

యీసువన్న కండుకోళ్లు దృభిఁక మాగుదశనద అపశ్యకతే ఇదే. జ్ఞానిగళు దేవర వాక్యదింద నడినప్పటయ మతు నశ్శక్త బిశేషవాద ప్రైకటఁయాగిత్తు. అపరు మొంగోళిసువ అనిసికేగళంద, స్టూట మనజిత్తుదింద అథవా మనుష్యన జ్ఞానదింద నడినప్పుడాల్ల.

దృభిఁక మాగుదశన నక ఇందు నచుగే కోడల్పట్టిదే - దేవర వాక్య (కీలెనె 119:105; యోహాన 17:17; అపోస్తలర కృత్యగళ 20:32). ఇదు నంపుంచంవాద మతు నాకాగుచట్ట మాగుదశనవాగిదే (సోండల 2 కోలంథ 3:5, 6; 2 తిచాథే 3:16, 17), మతు నాపు దేవర దృష్టియల్ల అహరాగిరువంతే అదన్న నంపుంచంవాగి కింభాఅనబేటు.

---

### ఓష్టణేగళు

<sup>1</sup>ఈ నంబంథ న్యూకినువదు అపశ్యవాగిదే యోహాన 7:40-44రణ్ణయ స్ఫోయింద అదు స్ఫోయవాగి మాడలాగిదే. కేలపు యీకఱద్దురు యీసు ఆకను ఒబ్బు “ప్రవాద” (మ్రస్సియా) ఎందు ఆలోఇసిదరు ఆదరే ఇపరు ఇదన్న సిరాకలసిదరు అదక్కు కారణచేసిందరే యీసు గఱలాయదచనాగిద్దను. ఆశ్చేపణ మాడువపరు వాక్యదింద వాద మాడచరు. క్రిస్తును బీట్లేహేమనింద బరబేటాకిత ఎందు హేఁజదరు. <sup>2</sup>Eusebius *Life of Constantine* 3.41-43. <sup>3</sup>Justin Martyr *Dialogue with Trypho* 78; సోండి *Origen Against Celsus* 1.51. <sup>4</sup>Jack P. Lewis, *The Gospel According to Matthew*, Part 1, The Living Word Commentary (Austin, Tex.: Sweet Publishing Co., 1976), 46. <sup>5</sup>Josephus *Antiquities* 14.9.2; 14.14.1-14.16.4. <sup>6</sup>R. V. G. Tasker, *The Gospel According to Saint Matthew*, Tyndale New Testament Commentaries (Grand Rapids, Mich.: Wm. B. Eerdmans Publishing Co., 1975), 37. <sup>7</sup>Leon Morris, *The Gospel According to Matthew*, Pillar Commentary (Grand Rapids, Mich.: Wm. B. Eerdmans Publishing Co., 1992), 35, n. 6. <sup>8</sup>Herodotus *History* 1.101, 132, 140. <sup>9</sup>Ibid., 1.101; 3.61-119, 126-141, 150-160. <sup>10</sup>Tertullian *Against Marcion* 3.13.

<sup>11</sup>William Hendriksen, *New Testament Commentary: Exposition of the Gospel According to Matthew* (Grand Rapids, Mich.: Baker Book House, 1973), 152. <sup>12</sup>H. Leo Boles, *A Commentary on the Gospel According to Matthew* (Nashville: Gospel Advocate Co., 1936), 37. <sup>13</sup>Justin *Dialogue with Trypho* 106. <sup>14</sup>Clement of Alexandria *Stromata* 1.15; Chrysostom *Homily on the Gospel According to St. Matthew* 7.1. <sup>15</sup>“Epiphany”

ପ୍ରକଟଣିତ ଯନ୍ତ୍ର ଅଜଳମୁଦ୍ରା ଜିନଚି 6) ହାଲ୍ଲାତ ନଭିରତ୍ତିଲ୍ ଅଦ୍ସ୍ତୁ ଅଜଳମୁଦ୍ରା ଜିଦ୍ଧ ନାଲ୍ଲାନେ ଶତମାନକୁ ହୋଇଥାଏନ୍ତିରେ ଅନ୍ତରେ ଅତିକରିତା ଅବଧିରେ ଅନ୍ତରେ “ଅନ୍ୟାନ୍ୟ ତିନ୍ତନ ପ୍ରକଟନେ ଅରୁ ଜୀବିତମାନରେବେ ଘୃତ୍ତିରତ୍ତିଲ୍ ଅଗିଦ୍ୟ” (Elizabeth A. Livingstone, ed., *The Concise Oxford Dictionary of the Christian Church* [New York: Oxford University Press, 1977], 175).<sup>16</sup> Douglas R. A. Hare, *Matthew, Interpretation* (Louisville: John Knox Press, 1993), 13.<sup>17</sup> Lewis ଅପରୁ “‘କ୍ରାତ୍ରେଲ୍ ରେଇତିନ’ ହେସ୍ତିଲ୍ଲାରପର ନମାଦି ରୁହେଯ ମୁଂଜିନ ତୁରଦଶନଗତ ମୂରନ୍ତୁ କୋଇଲନ୍ତୁରେ ଏଠିମୁ ନୋଜିସିଦରୁ. ହେତୁନୁ ମୁତ୍ତୁ ମୁଖ୍ୟାତ୍ମି ଅନେନ୍ତ ନମାଦି ରୁହେଗ ଇତ୍ତିଜିନ ଜିତ୍ରଗତିଲ୍ ଅଭ୍ୟରୁ କାହିଁସିକେଳାଟୁରେ” (Lewis, 44).<sup>18</sup> *Excerpta Latina Barbari* 51b.<sup>19</sup> Donald A. Hagner, *Matthew 1-13*, Word Biblical Commentary, vol. 33A (Dallas: Word Books, 1993), 27.<sup>20</sup> Suetonius *Vespasian* 4.5; Tacitus *Annals* 5.13.

<sup>21</sup> Lewis, 44. <sup>22</sup> W. F. Albright and C. S. Mann, *Matthew*, The Anchor Bible (Garden City, N.Y.: Doubleday & Co., 1971), 12. <sup>23</sup> Hagner, 25-26. Alexander the Great, Mithridates, and Alexander Severus ଅପର ଲୁଦାକରଣିଗତିନ୍ତୁ ଏତ୍ତ ହେଜାଦରୁ. (ନେଇଦି Cicero *On Divination* 1.23.47; Justin *History* 37.2; Lampridius *Alexander Severus* 12; Origen *Against Celsus* 1.59.)<sup>24</sup> *Damascus Rule* 7.19, 20; *War Rule* 11.6; *Testament of Levi* 18.3; *Testament of Judah* 24.1. ଶ୍ରୀଶ. 132-135 ଯେହାଙ୍କୁର ଦଂରୀଯଙ୍କ, *Bar Kosba* ଅପର (ଲକୁଷଃ “ଜିକ୍ଷ୍ଟ ରାମନ ମୁନା”) *Bar Kokhba* (“ନକ୍ଷ୍ତରଦ ମୁନା”) ଏଠି ହେନରନ୍ତୁ ବଦଳାଯିବିଦରୁ. <sup>25</sup> Justin *Dialogue with Trypho* 106; Irenaeus *Against Heresies* 3.9.2; Origen *Against Celsus* 1.58-59. ନେଇଦି 2 ହେତୁ 1:19; ପ୍ରକଟଣେ 22:16. <sup>26</sup> Colin Humphreys, “The Star of Bethlehem,” *Science and Christian Belief* 5 (October 1995): 83-101. <sup>27</sup> William Barclay, *The Gospel of Matthew*, vol. 1, 2d ed., The Daily Study Bible (Philadelphia: Westminster Press, 1958), 17. <sup>28</sup> John MacArthur, Jr., *The MacArthur New Testament Commentary: Matthew 1-7* (Chicago: Moody Press, 1985), 29. <sup>29</sup> Walter Bauer, *A Greek-English Lexicon of the New Testament and Other Early Christian Literature*, 3d ed., rev. and ed. Frederick W. Danker (Chicago: University of Chicago Press, 2000), 882. <sup>30</sup> MacArthur, 31.

<sup>31</sup> Morris, 37. <sup>32</sup> Hagner, 28. <sup>33</sup> Lewis, 45; ନେଇଦି Josephus *Antiquities* 20.10.1. <sup>34</sup> Joachim Jeremias, *Jerusalem in the Time of Jesus*, trans. F. H. and C. H. Cave (Philadelphia: Fortress Press, 1969), 180. <sup>35</sup> Robert H. Gundry, *Matthew: A Commentary on His Literary and Theological Art* (Grand Rapids, Mich.: Wm. B. Eerdmans Publishing Co., 1982), 29. <sup>36</sup> R. T. France, *The Gospel According to Matthew*, The Tyndale New Testament Commentaries (Grand Rapids, Mich.: Wm. B. Eerdmans Publishing Co., 1985), 83. <sup>37</sup> Barclay, 21. <sup>38</sup> France, 84. <sup>39</sup> Hendriksen, 170. <sup>40</sup> Lewis, 47.

<sup>41</sup> Ibid., 48. <sup>42</sup> ନେଇଦି ଅଦିକାଂଦ 20:3-7; 28:10-17; 31:10-13, 24; 37:5-11; 40:1-23; 41:1-36; ନାୟାଯନ୍ତାତକ 7:13-15; ଯାକେବାବ 33:14-16; ଦାଶିଯେଲ 2: 7; ମୁତ୍ତାଯ 1:20, 21; 2:13-15, 22, 23; 27:19.